

ಶನಿವಾರ 25.01.2025

ಬೆಂಗಳೂರು

	ಖೆ, 23/24, ವ್ಹೀಲರ್ ರೋಡ್, ್, ಬೆಂಗಳೂರು–560005	PUBLIC NOTICE The General Public is hereby notified	PUBLIC NOTICE Public are hereby informed that my client proposes to enter into a sale-deed with		S	asken	Tech	nolog	ies Lir	mite
	ಇಮೇಲ್: cb1381@canarabank.com	that Sri.D.Karthigeyan S/o Sri.S.Dorairaj, residing at No.08, Mounaguru Mutt Road, Coxtown, Mounaguru Shiyan Temple, Cox	Haneef Kuttiali Puraeth and K. P. Hanees, Managing Partners of M/s M. K. Ahmed Bazaar running their business at commercial building					ng Road, Dor		
ಸಾಲಗಾರರು/ಜಾಮೀನುದಾರರು/ಅಡಮಾನದಾರರಿಗೆ : 1. ಶ್ರೀಮತಿ ಸುಭಾಷಿಣಿ.ಕೆ	ದಿನಾಂಕ: 24.01.2025	Town, Fraser Town, Bangalore, Karnataka – 560 005 is the owner of the Schedule Property described infra.	No. 1/01, Puttaiahnapalya, 1st Main Road, 9th Block, Jayanagar, Bangalore 560 069 with respect to the below mentioned Schedule Property. Persons	SASKE	N w			ail: investor@s CIN: L72100		014226
2. ಶ್ರೀ ಕುಮಾರ್ ಎಸ್ ಇಬ್ಬರ ವಾಸ: ನಂ. 676, ಹೊಸ ಸಂಖ್ಯೆ 7, ಕೃಷ್ಣಪ್ಪ ಲೇಔಟ್ ಸುಬ್ಬಣ್ಣ ಪಾಳ್ಯ, ಎಂ.ಎಸ್. ನಗರ ಅಂಚೆ, ಬೆಂಗಳೂರು–560033.		It is noticed that the original sale deed dated 21.05.1999 (doc.no.659/1999-2000) pertaining to the Schedule Property is lost / misplaced. In this connection, an E-	objecting to the proposed Sale transaction, or having any rights in the Schedule Property may lodge their objections and/or claims with the undersigned along with supporting documentary	EXTRACT OF A		CONSOL		FINANCI	AI RESI	
ವಷಯ: ಹಣಕಾಸು ಸ್ವತ್ತುಗಳ ಸೆಕ್ಯುರಿಟೈಸೇಶನ್ ಮತ್ತು ಮನರ್ನನಿರ್ಮಾಣ ಮತ್ತು ಭದ್ರತಾ ಆಸಕ್ತಿ "ಕಾಯೆ" ಎಂದು ಉಲೇಖಸಲಾಗಿದೆ) ಸೆಕನ್ 13(8) ಅಡಿಯಲಿ ವಿಮೋಚನೆಯ ಹಕ್ಕನು, ಚಲ		Complaint has been lodged on 24.01.2025 at Bangalore City Police Station, Bangalore, bearing Serial no.1444729.	evidence within 15 (fifteen) days from the date of this publication and objections and/or claims received thereafter shall not be binding on my client	SASKEN AN						
ಅಧಿಕೃತ ಅಧಿಕಾರಿ, ಕೆನರಾ ಬ್ಯಾಂಕ್, ಕಾಕ್ ಟೌನ್ ಶಾಖೆ, ಬೆಂಗಳೂರು, ಕರ್ನಾಟಕ (ಇನ್ನು ಮುಂದೆ ⁷ ಭದ್ರತ ಇವರು ಸರ್ಫೇಸಿ ಕಾಯಿದೆ 8(6)ನ್ನು ಓದಿಕೊಂಡಂತೆ ಕಾಯಿದೆಯ ಸೆಕ್ಷನ್ 13(8) ರ ಅಡಿಯಲ್ಲಿ		The finder of the said document is requested to surrender the original sale deed to the undersigned within 15 days from this day,	and my client will proceed with the purchase of the below mentioned Schedule Property, as if there are no objections. SCHEDULE PROPERTY	NINE	MONTH	IS ENDEI) DECEM	IBER 31,		
ನಿಮ್ಮೆಲ್ಲರಿಗೂ ಕೆಳಗಿನಂತೆ ನೀಡಲಾಗಿದೆ. ದಿನಾಂಕ: 06.11.2024, ರಂದು ಕಾಯಿದೆಯ ಸೆಕ್ಷನ್ 13(2) ರ ಅಡಿಯಲ್ಲಿ ಭದ್ರತಾ ಸಾಲಗಾರನು ಡಿಮಾ	್ಯಂಡ್ ನೋಟಿಸ್ಗಳನ್ನು ಸಾಲಗಾರರಿಗೆ/ಸಂಸ್ಥೆಗೆ	failing which, it shall be deemed that the sale deed is irretrievably lost and certified copy of the same shall be obtained from the office of	All that piece and parcel of the commercial building running in the name and style of		Quarter	Quarter	Ouarter		in lakhs except	
 ಶ್ರೀಮತಿ. ಸುಭಾಷಿಣಿ ಕೆ ಮತ್ತು ಶ್ರೀ ಕುಮಾರ್ ಎಸ್, (ಸಾಲಗಾರರ/ಅಡಮಾನದಾರರ/ಜಾಮೀನುದಾರರ ಹೆ (ಮೇಲೆ ನಮೂದಿಸಿರುವ ಹೆಸರುಗಳು), ಇವರಿಗೆ ನೀಡಲಾಗಿತ್ತು. ಇವರಿಂದ ರೂ. 26,81,895.71/- (ರೂ ಎಂಟು ನೂರ ತೊಂಭತ್ತೈದು ಮತ್ತು ಪೈಸೆ ಎಪ್ಪತ್ರೊಂದು ಮಾತ್ರ) ಮತ್ತು ಹೇಳಲಾದ ನೋಟೀಸ್ಗಳನ್ನು 	ಪಾಯಿ ಇಪ್ಪತ್ತಾರು ಲಕ್ಷ ಎಂಭತ್ತೊಂದು ಸಾವಿರದ	Sub-registrar of Assurances in lieu of lost original for the purpose of records. SCHEDULE PROPERTY	M/s M. K. Ahmed Bazaar and immovable property bearing Old No. 233-A, New Corporation No. 1/01, situated at Puttaiahnapalya, 1st Main	SI. No. Particulars	ended December 31, 2024	ended September 30, 2024	ended December 31, 2023	ended December 31, 2024	ended December 31, 2023	year end March 31, 202
ಮೇಲೆ ಬಡ್ಡಿಯನ್ನು ನಮೊದಿಸಲಾಗಿದೆ. ಸ್ಪರ್ ಸ್ಪರ್ ಸ್ಟರ್ ಸ್ಟರ್ ಸಿ	್ಷ ಸರುಗಳು) ಮೇಲಿನ ತಗಾದೆ ನೋಟೀಸುಗಳಲ್ಲಿ 🖁	All that piece and parcel of Flat bearing no.105E, on the First floor of the multi-storied building, constructed and erected on	Road, 9th Block, Jayanagar, Bengaluru 560 069 and measuring East to West on the Eastern side 72 feet, on the Western side 64 feet, North to South 40 feet, totally 2720 sq feet with the	1 Total income from	15,379.46	15,423.84	11,455.97	44,883.59	34,739.93	47,728.8
ನಮೂದಿಸಲಾದ ಮೊತ್ತವನ್ನು ಮರುಪಾವತಿಸಲು ವಿಫಲವಾದ ಕಾರಣ, ಕಾಯಿದೆಯ ಸೆಕ್ಷನ್ 13(4)ರ ಭೌತಿಕ ಸ್ವಾಧೀನವನ್ನು ದಿನಾಂಕ: 21.01.2025 ರಂದು ನೋಟೀಸಿನಲ್ಲಿ ವಿವರಿಸಲಾದ ಸುರಕ್ಷಿತ ಇದಲ್ಲದೆ, ಹೇಳಲಾದ ಸಾಂಕೇತಿಕ/ಭೌತಿಕ ಸ್ಥಾಧೀನದ ನೋಟೀಸನ್ನು ದಿ ಇಂಡಿಯನ್ ಎಕ್ ಷೆಸ್ ಮತ	ಸ್ವತ್ತುಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ.	residential property bearing no.132, situated	building comprising of Cellar/Basement, Ground and First Floors with Penthouse only constructed on the First Floor and the property being bounded	operations 2 Net profit for the	1,092.06	1,936.78	2,103.62	4,935.74	7.285.67	9.379.9
23.01.2025 ರಂದು ಪ್ರಕಟಿಸಲಾಗಿದೆ. "	್ತ್ ನ್ನ ಅನುಸರಿಸಲು, ಈ ನೋಟೀಸು ಸ್ವೀಕರಿಸಿದ	no.72, Bangalore with 533 Sq. ft., (533/7125 Sq. ft.,) i.e., (out of 7125 Sq. ft.,) of undivided share in land and having built-up area 533 Sq. ft., and apartment is bounded as follows on the	as follows: East by: Dasappa House and Masthi Gowda's House West by: Property belonging to Sri Seetharamaiah	period before tax 3 Net profit for	903.02	1,228.83	1,774.88	3,900.36	6,152.62	7.873.8
ದಿನಗಳಿಂದ, 30 ದೊಳಗೆ ಸುರಕ್ಷಿತ ಸಾಲಗಾರನ ಸ್ವಾಧೀನದಲ್ಲಿರುವ ಸುರಕ್ಷಿತ ಸ್ವತ್ತುಗಳನ್ನು ಪಡೆದುಕೊ ಈ ಮೂಲಕ ಕೊನೆಯ ಮತ್ತು ಅಂತಿಮ ಅವಕಾಶವನ್ನು ನೀಡಲಾಗಿದೆ. ರೂ. 27,39,210.71 (ರೂಪಾಂ ಎರಡು ನೂರ ಹತ್ತು ಮತ್ತು ಪೈಸೆ ಎಪ್ಪತ್ತೊಂದು ಮಾತ್ರ), ಗಳ ಹೊಣೆಗಾರಿಕೆಯನ್ನು ಬಿಡುಗಡೆ ಮಾಡ	ಬಿ ಇಪ್ಪತ್ತೇಳು ಲಕ್ಷ ಮೂವತ್ತೊಂಭತ್ತು ಸಾವಿರದ	East by : 104 D, West by : Open space, North by : 101A,	wherein Hotel under the name M/s Vaishali is carrying on Business North by: First Main Road,	the period after tax 4 Total comprehensive	823.28	1,710.95	1.799.31	4,378.90	6,546.44	8,177.9
ಸೊತೆಗೆ ನಂತರದ ಬಡ್ಡಿ, ವೆಚ್ಚಗಳು ಮತ್ತು ಪೂರ್ಣ ವೆಚ್ಚಗಳು, ತಪ್ಪಿದಲ್ಲಿ ಕಾಯಿದೆಯ ಅಡಿಯಲ್ಲಿ ಮ ವಾರ್ತಾಪತಿಕೆಯಲ್ಲಿ ಕೆಳಗೆ ತಿಳಿಸಲಾದ ಕೆಳಗಿನ ವಿಧಾನಗಳಲ್ಲಿ ಒಂದನು, ಸುರಕ್ತಿತ ಸ್ಥತುಗಳು ಮಾರಾಟ	ಾರಾಟದ ಸೂಚನೆಯನ್ನು ಪ್ರಕಟಿಸಲಾಗುವುದು.	South by : Open space. R.Rajalakshmi , Advocate No.520, III Floor, Prabhat Complex,	Puttaiahnapalya South by: Property belonging to Smt. Papamma and Sri. Nanjundappa Sushma Naveen, Advocate	income for the period		1,710.35	1,799.01	4,378.30	0,040.44	0,177.
. ಒಂದೇ ರೀತಿಯ ಸುರಕ್ಷಿತ ಸ್ವತ್ತುಗಳೊಂದಿಗೆ ವ್ಯವಹರಿಸುವ ಅಥವಾ ಸ್ವತ್ತುಗಳನ್ನು ಖರೀದಿಸಲು ಆಸ ಸಡೆಯುವ ಮೂಲಕ; ಅಥವಾ	ಸಕ್ತಿ ಹೊಂದಿರುವ ವ್ಯಕ್ತಿಗಳಿಂದ ಉಲ್ಲೇಖಗಳನ್ನು	K.G Road, Bangalore-560 009. Ph - 41247862 & 41224958 Bangalore Date : 24.01.2025	No. 1989, Ground Floor, South End 'D' Cross, Jayanagar 9th Block, Benagaluru 560 069	the period (after tax) and other						
II. ಸಾರ್ವಜನಿಕರಿಂದ ಟೆಂಡರ್ಗಳನ್ನು ಆಹ್ವಾನಿಸುವ ಮೂಲಕ; ಅಥವಾ III. ಇ–ಹರಾಜು ವಿಧಾನದ ಮೂಲಕ ಸೇರಿದಂತೆ ಸಾರ್ವಜನಿಕ ಹರಾಜನ್ನು ಹಿಡಿದಿಟ್ಟುಕೊಳ್ಳುವ ಮೂ i∨. ಖಾಸಗಿ ಒಪಂದದಿಂದ.	ಲಕ; ಅಥವಾ			comprehensive income (after tax)]						
ಕಾಯಿದೆಯ ಸೆಕ್ಷನ್ 13(8) ರ ಪ್ರಕಾರ, ದಿನಪತ್ರಿಕೆಗಳಲ್ಲಿ ಮಾರಾಟದ ಪ್ರಕಟಣೆಯ ದಿನಾಂಕದ ಃ ಸ್ವತ್ತುಗಳನ್ನು ಮರು ಪಡೆದುಕೊಳ್ಳಲು ನೀವು ಅರ್ಹರಾಗಿದ್ದೀರಿ, ವಿಫಲವಾದರೆ ಸೆಕ್ಷನ್ 13(8) ರ ಪ್ರ	ಮೊದಲು ಯಾವುದೇ ಸಮಯದಲ್ಲಿ ಸುರಕ್ಷಿತ ಸಕಾರ ಅಡಮಾನಗೊಳಿಸಿದ ಆಸ್ತಿಯನ್ನು ಮರು	IN THE COURT OF THE XLI ADDL. CITY CIVIL &	IN THE COURT OF THE CIVIL AND	Profit attributable to: Owners of the	905.68	1,205.41	1.774.88	3,925.69	6,152.62	7.871.
ಡೆದುಕೊಳ್ಳಲು ನಿಮ್ಮ ಹಕ್ಕು ಕಾಯಿದೆಯು ಸ್ಥಗಿತಗೊಳ್ಳುತ್ತದೆ. ೫ ವಿಷಯಕ್ಕೆ ಕಾಯ್ದೆ/ ಅಥವಾ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಸುರಕ್ಷಿತ ಕಕ್ತುಗಳಿಗೆ ಯಾವುದೇ ಪೂರ್ವಾಗಹವಿಲ್ಲ.	ಸಾಲಗಾರನಿಗೆ ಲಭ್ಯವಿರುವ ಯಾವುದೇ ಇತರ	SESSIONS JUDGE AT BANGALORE [CCH-42] O.S. No. 8023/2023 BETWEEN : 1. MR. ABDUL HAMEED, S/o late	SESSIONS JUDGE AT BENGALURU (CCH-62) MIS. NO. 815 of 2023	company Non-controlling	(2.66)	23.42	-	(25.33)	-	2
ಸಕ್ಕಾಗಳಿಗೆ ಯಾವುದೇ ಮಾರ್ವಾಗ್ರಹವಲ್ಲಿ. ಕ್ಷಳ : ಬೆಂಗಳೂರು ನಿನಾಂಕ : 24.01.2025	ಅಧಿಕೃತ ಅಧಿಕಾರಿ ಕೆನರಾ ಬ್ರಾಂಕ್	Abdul Gaffoor, aged about 60 years, 2. MRS. HAJIRA BI BI, W/o Mr. Ateeq Ahmed, D/o Abdul Hameed, aged about 33 years, 3. MR.	IN O.S. NO. 5677/2015 BETWEEN : Smt. S. Pushpa Shankar, Wife of	interests	903.02	1,228.83	1.774.88	3.900.36	6,152.62	7.873
N900 : 24.01.2025		MOHAMMEĎ IQBAL SHARIFF, S/o Abdul Hameed, aged about 35 years, 4. MRS. SHAHNAZ BI BI, D/o Mr. Abdul Hameed, W/o Mr.	T.V. Shankaranarayana, Aged about 62 years, Resident of No. 2514/G, 7th A Main Road, 8th Cross, Hampi Nagara, 2nd Stage, Vijaya	Total comprehensive income attributable to		1,220.00	.,,,,,,,,,,,,,,,,,,,,,,,,,,,,,,,,,,,,,,	0,000.00	0,102.02	1,010
FEDERAL BANK	PUBLIC NOTICE Notice to General public is hereby given	Nazeem Pasha, aged about 31 years, 5. MISS AVESHA BI BI, D/o Mr. Abdul Hameed, Aged about 32 years, All are residing at: New No.2661, Old No.31/31, 28th Main, 37th Cross, 9th Block T	Nagara, Bangalore-560 040Petitioner AND: Smt. Ahalya Bai and others Respondents	Owners of the company	. 826.36	1,684.48	1,799.31	4,404.61	6,546.44	8,175
YOUR PERFECT BANKING PARTNER ಫೆಡರಲ್ ಬ್ಯಾಂಕ್ ಲ್ಲಿ: ಲೋನ್ ಕಲೆಕ್ಷನ್ ಮತ್ತು ರಿಕವರಿ ಡಿಪಾರ್ಟ್ ಮೆಂಟ್, ಬೆಂಗಳೂರು ವಿಭಾಗ,	that my client K Srinivas, aged about 52 years, son of Kempaiah, residing at No.43, 3 rd Cross, New A.K. Colony,	Block, Jayanagar, Bengaluru - 560 69. PLAINTIFFS AND : 1. MR. AJMAL PASHA, Aged about 38	NOTICE TO RESPONDENT To, 1. Smt. Ahalya Bai, Aged about 84 years,	Non-controlling	(3.08)	26.47	-	(25.71)	-	2.
o.3, ಚರ್ಚ್ ಸ್ಟ್ರೀಟ್, 2ನೇ ಮಹಡಿ, ಎಂಎಸ್ಆರ್ ವೆಸ್ಟ್ ಪಾರ್ಕ್, ಬೆಂಗಳೂರು–560001, ಕರ್ನಾಟಕ ದೂರವಾಣಿ: +91 8095828647, ಇ–ಮೇಲ್: bgricrd@federalbank.co.in ವೆಬ್ಸ್ಕೆಟ್: www.lederalbank.co.in, CIN: L65191KL1931PLC000368	Doddabanaswadi, Bangalore-43. Mob: 6366800287 and my client is absolute owner of below schedule property bearing	years, S/o Mr. Abdul Jabbar, Residing at No.81/8, Ranoji Rao Road, Basavanagudi, Bengaluru - 560 004.	Wife of late K. Narayan. 2. Sri. K. Muralidhar, Son of late K. Narayan, Aged about 58 years, 3. Sri. K. Gnana Kumar, Son of late K. Narayan,	interests	823.28	1,710.95	1,799.31	4,378.90	6,546.44	8,177.
ಮಾರಾಟ ನೋಟೆಗಳು ಮಾರಾಟ ನೋಟೆಗಳು ಸೆಕ್ಸೂರಿಟ್ಟೆಜೀಷನ್ ಅಂಡ್ ರಿಕನ್ ಸಕ್ಷನ್ ಆಫ್ ಫೈನಾನಿಯಲ್ ಅಸೆಟ್ ಅಂಡ್ (ಎನ್ಫೋರ್ಸ್ಮೆಎಂಟ್)	Site No.43, formed Sy.No. 347, BBMP PID No.88-371-43, situated at 3rd Cross, New	2. MR. ARSHAD SHARIFF, S/o Mr. Ameer Shariff, Aged about 50 years, Residing at No.81, Rajanna Layout, 4th Cross, RBI Extension Jayanagar,	Aged about 56 years. 4. Smt. K. Chandrika, Daughter of late K. Narayan, Aged about 50 years. 5. Smt. K. Manjula , Daughter of late K. Narayan, Aged about 48 years Defendants No.	5 Paid up equity share capital	1,510.64	1,510.64	1,505.09	1,510.64	1,505.09	1,507.
ಸಾಹ್ಯುವುದಾಡನ್ ಅಂಡು ರಾಸ್ಟ್ರಕ್ಷನ್ ಅಫ್ ಪ್ರಾಣ್ಯನೆಯಲ್ ಕಾಹ್ಮ ಅಂಡ್ (ವರ್ಸ್ ಮಾರ್ಸ್ ಕಾರ್ಯ) ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002ನ ನಿಯಮ 8(6)ರ ಸೆಕ್ಯೂರಿಟಿ ಇಂಟರೆಸ್ಟ್ ಎನ್ಫ್ರೋರ್ಸ್ಮಮೆಂಟ್ ಕಾಯಿದೆ, 2002ರ ಅಡಿಯಲ್ಲಿ ಸ್ವಿರಾಸ್ತಿಯ ಮಾರಾಟಕ್ಕಾಗಿ ನೀಡಿರುವ ಮಾರಾಟ ಸೂಚನೆ	A.K. Colony, Doddabanaswadi, Bangalore- 43, measuring 1200 Sq Ft. my client lost the Original Hakku Patra, if any body found	Bengaluru - 560 004DEFENDANTS SUMMONS TO THE DEFENDANT NO.2 UNDER ORDER V RULE 20 R/W SECTION 151	1 to 5 are at No. 30/8, Raghavendra Swamy Matha Road, Magadi Road, Manjunatha Nagara, Bangalore-560023.	6 Other equity (excluding	-	-	-	-	-	75,374
ಸಮಸ್ತ ಸಾರ್ವಜನಿಕರಿಗೆ ಮತ್ತು ಸಾಲಗಾರರು ಹಾಗೂ ಜಾಮೀದಾರರಿಗೆ ಈ ಮೂಲಕ ಸೂಚಿಸುವುದೇನೆಂದರೆ ನೆಡರಲ್ ಬ್ಯಾಂಕ್ ಲಿ., (ಭದ್ರತಾ ಸಾಲದಾತರು) ಗೆ ಅಡಮಾನ / ಮಾಡಿಕೊಟ್ಟಿರುವ ಈ ಕೆಳಗೆ ತಿಳಿಸಿರುವ	the said document, please contact below mentioned address. V.R.K. SUDHIR, Advocate	OF THE CODE OF CIVIL PROCEDURE: 1. MR. AJMAL PASHA, Aged about 38 years, S/o Mr. Abdul Jabbar, Residing at No.81/8, Ranoji	 6. Sri. K. Surya Prakash, Son of S. Krishnaswamy Naidu, Aged about 51 years, Resident of House No. 17/5/1, Sixth Cross, 6th 	non-controlling interests) as show in						
ಕಸ್ತಿಯನ್ನು ಫೆಡರಲ್ ಬ್ಯಾಂಕ್ ನ (ಭದ್ರತಾ ಸಾಲದಾತರು) ರಚನಾತ್ಮಕ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ನಾಲಗಾರರಾದ (1) ಶ್ರೀ ಚಮಕುರಿ ಉಮಾ ಮಹೇಶ್ ನಾಯ್ಡು, S/o ಶ್ರೀ ಚಮಕುರಿ ವೆಂಕಟೇಶ್ವರ ರಾವ್ ನಾಯ್ಡು,	MS Law Chambers, No.190/2B, Subbaiahpalya, Bangalore-560 033. Mob. 9035994113	Rao Road, Basavanagudi, Bengaluru - 560 004. 2. MR. ARSHAD SHARIFF, S/o Mr. Ameer Shariff, Aged about 50 years, Residing at No.81, Rajanna	Block, Rajaji Nagar, Bangalore-560 010. 7. Sri. D. Bhaskar Vimala, Son of Late Dorai Swamy, Aged about 55 years, Resident of No.	audited balance sheet of FY 24						
2) ಶ್ರೀಮತಿ ಇಂದ್ರಾಣಿ ನಾಯ್ಡು, W/ø ಶ್ರೀ ಚಮಕುರಿ ಉಮಾ ಮಹೇಶ್ ನಾಯ್ಡು, ಇವರಿಬ್ಬರ ವಿಳಾಸ: ವಿಲ್ಲಾ lo. ಎ4, ವೈಷ್ಣವಿ ಅನಂತ್ಯ, ಇಂಡಸ್ ಸ್ಕೂಲ್ ಹತ್ತಿರ, ಎ–3, ಸರ್ವೇ ಸಂಖ್ಯೆ: 119/2, ಮೇದಹಳ್ಳಿ, ಸರ್ಜಾಪುರ ಮೋಬಳಿ, ಆನೇಕಲ್ ತಾಲೂಕು, ಬೆಂಗಳೂರು–562125. ಹಾಗೂ : ನಂ.3–4–174/80, ಕಾಂತ ರೆಡ್ಡಿ ನಗರ,	MUD. 9035994113	Layout, 4th Cross, RBI Extension Jayanagar, Bengaluru - 560 004. The above plaintiffs submit before this Hon'ble	 16/2, First Floor, 4th Cross, Manjunatha Nagara, CholuraPalya, Bangalore. 8. Smt. B. Vimala Bhaskar, Wife of D. Bhaskar 	7 Earnings Per Share (of Rs. 10/- each)*						
ತ್ತಾಪುರ, ಹೈದರಾಬಾದ್, ತೆಲಂಗಾಣ – 500068 ಮತ್ತು (3) ಶ್ರೀ ವೆಂಕಟೇಶ ಎಸ್, \$/0 ಶ್ರೀ ಶ್ರೀನಿವಾಸ, ಸುಮುಖ್ ನಿಲಯ', 12ನೇ ಮೇನ್, 4ನೇ ಕ್ರಾಸ್, ಶ್ರೇಯಸ್ ಕಾಲೋನಿ, ಗೌರವ್ ನಗರ, ಜೆ.ಪಿ ನಗರ 7ನೇ	PUBLIC NOTICE My client Mr. Vinay, M.L., S/o, G, R. Lakshmaiah,	Court that the plaintiffs has filed the suit against the defendants before the XLI ADDL. CITY CIVIL AND SESSIONS JUDGE at BENGALURU [CCH-42] for the relief of the decree of Possession and	Vimala, Aged about 52 years, Resident of No. 16/2, First Floor, 4th Cross, Manjunatha Nagara, CholuraPalya, Bangalore.	1. Basic:	6.00	7.98	11.79	26.01	40.88	52
ಜಂತ, ಬೆಂಗಳೂರು-560078. ಇವರಿಂದ ಫೆಡರಲ್ ಬ್ಯಾಂಕ್ ಲಿ.,ಗೆ (ಭದ್ರತಾ ಸಾಲದಾತರು) ದಿನಾಂಕ : 0.01.2025 ರಂತೆ ಬರಬೇಕಾದ ಒಟ್ಟು ಬಾಕಿ ಮೊತ್ತ ರೂ.5,37,29,005.77 (ರೂಪಾಯಿ ಐದು ಕೋಟಿ	Aged about 46 Years, R/at. No. 40. M. S. Ramaiah Enclaves, Hesaragatta Road, T.	Permanent injunction as against the defendants and also restraining the defendants, their	9. Smt. Manjula, Aged about 53 years, Wife of J. Gopal Sa, Resident of No. 11, Santusapet,	2. Diluted: 8 Total income**	5.95 12,933.32	7.92 13,175.27	11.68 10,162.00	25.79 37,770.08	40.42 30,983.05	51 41,906
ಮೂವತ್ತೇಳು ಲಕ್ಷ ಇಪ್ಪತ್ತೊಂಬತ್ತು ಸಾವಿರದ ಐದು ಮತ್ತು ಪೈಸೆ ಎಪ್ಪತ್ತೇಳು ಮಾತ್ರ), ಅದರಲ್ಲಿ 1. ಗೃಹ ಸಾಲದ ಖಾತೆ ಸಂಖ್ಯೆ: 21637300000159ರಲ್ಲಿ ರೂ.5,26,60,045.21 (ರೂಪಾಯಿ ಐದು ಕೋಟಿ ಇಪ್ಪತ್ಕಾರು ಲಕ್ಷದ	Dasarahalli, Bangalore-73, has intend to purchase of the property mentioned in the schedule below with Smt. S. Vijayakumari	agents, or any person claiming under them, not to alienate or further encumber over the suit schedule property.	Bangalore-560 053. Whereas, the above named petitioner has filed	9 Profit before tax**	1,315.46	1,750.88	2,461.65	4,696.58	7,794.28	9,812
ಶರವತ್ತು ಸಾವಿರದ ನಲವತೈದು ಮತ್ತು ಪೈಸೆ ಇಪ್ಪತ್ತೊಂದು ಮಾತ್ರ) 2. ಟರ್ಮ್ ಸಾಲದ ಖಾತೆ ಸಂಖ್ಯೆ: 1637600000958ರಲ್ಲಿ ರೂ.10,68,960.56 (ರೂಪಾಯಿಗಳು ಹತ್ತು ಲಕ್ಷ ಅರವತ್ತೆಂಟು ಸಾವಿರದ	Sambasivan, W/o. Sri. Sambashivam, Aged about 68 Years, R/at No. 17, 1st Main, 2nd	Hence you are hereby summoned to appear before this Hon'ble Court on 19.2.2025 either in person or through an Advocate who answer the	the above petition under order 9 rule 4 read with section 141 and 151 of the code of civil procedure against you for the relief of set aside	10 Profit after tax**	1,164.30	1,082.67	2,094.87	3,730.79	6,751.81	8,415
ಎಂಭೈನೂರು ಮತ್ತು ಅರವತ್ತು ಮತ್ತು ಪೈಸೆ ಐವತ್ತಾರು ಮಾತ್ರು ಜೊತೆಗೆ ಮುಂದಿನ ಬಡ್ಡಿ ಮತ್ತು ಖರ್ಚುಗಳ ನಸೂಲಾತಿಗಾಗಿ ಈ ಆಸ್ತಿಯನ್ನು "ಎಲ್ಜಿ ಹೇಗಿದೆಯೋ ಹಾಗೆ", ಎಲ್ಜಿ ಏನಿದೆಯೋ ಹಾಗೆ", ಮತ್ತು "ಅಲ್ಜಿ	Cross, Ashwath nagar, New Extension, Bangalore-560094. presently R/at. No.16, Appaudayar Street, Katpadi, Vellore-632007.	claim and to hereby directed to be present in the court on that day with all documents upon which	the dismissal order dated: 31.05.2023 in 0.S. No. 5677 of 2015 and restore the case on the file and page such other relief (a), you are	*EPS is not annualized for			s ended Dece	ember 31, 202	24 and Decen	nber 31, .
ಬನಿದ್ದರು" ಆಧಾರದಲ್ಲಿ ದಿನಾಂಕ: 27.02.2025 ರಂದು ಮಾರಾಟ ಮಾಡಲಾಗುವುದು. ಮೀಸಲು ಬೆಲೆ, ರೂ.1,65,00,000/- (ರೂಪಾಯಿಗಳು ಒಂದು ಕೋಟಿ ಅರವತ್ತೆದು ಲಕಗಳು ಮಾತ್ರ),	Now the public is hereby notified that if any persons/institutions have got any claims in	you rely in support of your defense failing to which the case will be heard and disposed of ex- parte on merits.	file and pass such other relief (s), you are hereby summoned to appear in person or through a pleader duly instructed before	and quarter ended Septer **information pertains to S			d on a standal	one basis.		1
ಅದಕ್ಕಿಂತ ಕಡಿಮೆ ಬೆಲೆಗೆ ಆಸ್ತಿ ಮಾರಾಟವಾಗುವುದಿಲ್ಲ. ಇ.ಎಂ.ಡಿ ಪಾವತಿ: ರೂ.16,50,000/– (ರೂಪಾಯಿಗಳು	respect of the schedule property are hereby requested to forward their claims with copies of the supporting documents to the under	SCHEDULE PROPERTY All that piece and parcel of the immovable	Honourable City Civil and Session Court, Bengaluru (CCH-62).	Note: The above is an ext	tract of the de	tailed format o	f Quarterly Au	dited Financial	I Results	1.306
ಪದಿನಾರು ಲಕ್ಷ ಐವತ್ತು ಸಾವಿರ ಮಾತ್ರ) ಸ್ವಿರಾಸ್ತಿಯ ವಿವರ	mentioned address within SEVEN days from today. If no claims are received within the said	property bearing BBMP No.31, (old No.31/31), Situated at 37th Cross, 9th Block, Jayanagar, PID	Take notice that, in default of your appear appearance on 1st day of February Month	filed with Stock Exchange Disclosure Requirements)	es under Reg Regulations	ulation 33 of 2015. The f	the SEBI (Li	sting Obligation	ons and Audited	2.61
ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ ವಿಲ್ಲಾ / ವಸತಿ ಘಟಕದ ನಂ.180/5ಎ, ಹಾಗೂ ಎ4 ಎಂದು ಕರೆಯಲಾಗುವ, ಸಸ್ತುತ ಇ ಖಾತಾ ಸಂಖ್ಯೆ 180/5ಎ, ಕ್ರಮ ಸಂಖ್ಯೆ: 150200102701020437 ಹೊಂದಿರುವ, "ವೈಷ್ಠವಿ ಅನಂತೃ"	period my client will proceed and conclude the transaction as if there are no claims from any	No. 58-67-31, New PID No. 170-W0044-60, Bengaluru, measuring East to West 35 Feet and North to South 40 Feet all together 1400 Square	2025 at 11.00 AM. The petition will be heard and determined in your absence, placing you as ex-parte.	**information pertains to S Note: The above is an exi filed with Stock Exchang Disclosure Requirements) Financial Results are availa and www.nseindia.com) a	able on the we	ebsite of (a) Sto	ock Exchange(s) (www.bsein	idia.com	i i i i i i i i i i i i i i i i i i i
ಎಂದು ಕರೆಯುವ ಕಟ್ಟದಲ್ಲಿರುವ ಬೇಸ್ಮೆಂಟ್, ನೆಲ, ಒಂದನೇ ಮತ್ತು ಎರಡನೇ ಮಹಡಿಗಳಿರುವ ಕಟ್ಟಡವನ್ನು ವಸತಿ	persons/institutions. SCHEDULE	Feet consisted of Stilt, Ground, First floor, Second floor, Third floor, fourth floor and Fifth floor and	Given under my hand and seal of this court on this 23rd day of January 2025.	and www.nseindia.com) a accessed by scanning the	QR code prov	iy (www.saski vided herein.	en.com/invest			
ಉದ್ದೇಶಕ್ಕಾಗಿ ಪರಿವರ್ತಿತ ಸರ್ವೇ ಸಂಖ್ಯೆ 119/2 ರ ಭೂಮಿಯಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಹಂದೆನಹಳ್ಳಿ ವಿಲೇಜ್ ಪಂಚಾಯತ್ ಖಾತಾ ಸಂಖ್ಯೆ 92/180 ಹೊಂದಿದ್ದು, ಇದರ ವಿಳಾಸ : ಎಸ್ ಮೇದಹಳ್ಳ ವಿಲೇಜ್, ಸರ್ಜಾಪುರ	All the piece and parcel of the site No.123, Katha No. 196/128/12, PID No. 150300201201520239, issued by Jalige	Bounded on the:- East by : Site bearing No.52, West by : Site Bearing No.32, North by : Site Bearing No.30, South by : Road.	By order of the Court, Senior Sheristedar, City Civil Court, Bengaluru.		•			For Sask	ken Techno R	ologies I Rajiv C. M
ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು, ಸೂಪರ್ ನಿರ್ಮಿತ ಪ್ರದೇಶ 5121.65 ಚದರ ಅಡಿಗಳು. ಜೊತೆಗೆ 270 ಚದರ ಅಡಿಗಳ ವ್ಯೀರ್ಣದ ಮುಚ್ಚದ ಕಾರು ಪಾರ್ಕಿಂಗ್ ಜಾಗ, ಜೊತೆಗೆ ವಿನಾಯಿತಿ ಸೌಲಭ್ಯಗಳೊಂದಿಗೆ ಮತ್ತು	Grama Panchayath, formed out of Sy No. 73 and 72/1, situated at Hegganahalli Village,	Suff Schedule "A" PROPERTY All that, piece and parcel of vacant flat bearing	Advocate for Petitioner : KANTHARAJ, Advocate	Place: Bengaluru				Chairman, N	Managing Dir	rector &
ಸಾಮಾನ್ಯ ಪ್ರದೇಶಗಳನ್ನು ಮತ್ತು ಸೌಲಭ್ಯೆಗಳನ್ನು ಬಳಸುವ ಹಕ್ಕುಗಳು, ಭೂಮಿಯ ಒಟ್ಟು ವಿಸ್ತೀರ್ಣ 69815 ಚದರ ಅಡಿಗಳು, ಇದರಲ್ಲಿ ಒಟ್ಟಾರೆ 2333.56 ಚದರ ಅಡಿಗಳ ಅವಿಭಜಿತ ಹಕ್ಕಿನ ಪಾಲು. ವಿಲ್ಲಾದ ಚಕ್ಕುಬಂದಿ: ಪೂರ್ವಕ್ಷೆ:	Kundana Hobli, Devanahalli Taluk, converted for non agricultural/residential purpose by	No.F502 situated at 4th floor towards East facing measuring to an extent of 660 sqft. And the same	F-13, D.No. 11, 1st Floor, VMC Complex, 10th Cross, Cubbonpet, Bengaluru-560 002.	Date: January 24, 202	5					N:00092
ಬೌಲೆವರ್ಡ್ ಮತ್ತು ಮಯೂರ್ ದಫೋಡಿಲ್, ಪಶ್ಚಿಮಕ್ಕೆ: ವಿಲ್ಲಾ ನಂ.180/10ಬಿ, ಉತ್ತರಕ್ಕೆ: ವಿಲ್ಲಾ ನಂ. 180/4ಎ,	order No. ALN.SR. (DA) 3/2004-05 for the Sy No. 73 and Vide order No. ALN.SR. (DA) 2/2004-05 for the Sy No. 72/1 and the site measuring East	is bounded on the East by: private property, West: by Flat No.F501 sold to Azmathulla Shariff, North: Road facing, South : private								
ನಕಿಣಕೆ: ವಿಲಾ ನಂ.180/6ಎ (ಕ್ರಯ ಪತ್ರ ಸಂಖೆ, 1406.2019–2020, ಉಪನೊಂದನಾದಿಕಾರಿ ಆರ್ನೇಕಲ್ 🗌							\ ^			- 7
ದಕ್ಷಿಣಕ್ಕೆ ವಿಲ್ಲಾ ನೆಂ.180∕6ಎ (ಕ್ರೆಯ ಪತ್ರ ಸಂಖ್ಯೆ 1406,2019–2020, ಉಪನೊಂದನಾಧಿಕಾರಿ ಆನೇಕಲ್ ಪ್ರಕಾರ) ಮಾರಾಟಕ್ಕೆ ಸಂಬಂಧಿಸಿದ ಸಂಪೂರ್ಣ ಷರತ್ತು ಮತ್ತು ನಿಯಮಗಳಿಗಾಗಿ ಫೆಡರಲ್ ಬ್ಯಾಂಕ್ ಲಿ., ರವರ ವೆಬ್ ಸೈಟ್	to West 60 Feet and North to South 40 Feet in all measuring 2400 Sq and bounded on the.	property. GIVEN under the hand and seal and signature of	कि आँग आँग होंक आँग कि आ	न बडौदा <u>थ</u> ्य	್ಯಂಕ್ ಆಂ	<mark>ಫ್ ಬರ</mark> ೊಂ ಜ, ಬಿ.ಹೆಚ್. ಇ	ೀಡ, ನೆಲಾ	ಯಂಗಲ ವ	ಬಖ್ಯ ಶಾತಿ	ಖೆ,

Advocate for Plaintiff :

M. S. MUKARRAM, Advocate

No.1417, Old No.72, 1st Floor, 23rd Cross, 12th Main Road, Jayanagar 3rd Block East, Bangalore-560 011. Ph No: +91 9845634726

No.123, 2nd Floor, Lakhmi Nivasa, 47th

Cross, 20th Main, Near Variar Bakery, Dhobi Ghat Bus stop, 3rd Block, Rajajinagar, Bangalore-10, Mob. 9448226484

Bangalore. Date : 21-01-2025

ಆದರೆ.

ඵ,

ಸೊಸೈಟಿ.

ಅವನ್ಸೆ ಫೈನಾಷಿಯಲ್ ಸರ್ವಿಸಸ್ ಲಿಮಿಟೆಡ್ ಕಚೇರಿ ವಿಳಾಸ: ನಂ. 309, 2 ನೇ ಮಹಡಿ,

ಬೇ ಸಿಟ ಸೆಂಟರ್, ಪೂನಮಲ್ಲಿ ಹೈ ರೋಡ್, ಮಾರುತಿ ಕಾಪಿಕೊ ಶೋರೂಮ್ ಮೇಲೆ, ಕೆಲ್ಪಾಕ್, ಚೆನ್ನೈ-600010 AVANSE FINANCIAL ಅನುಬಂದ=11/ ಕಾರ್ಯ

(ಸ್ಥಿರ ಆಸ್ತಿಗಾಗಿ)

ಕೆಳಗೆ ಸಹಿ ಮಾಡಿರುವವರು ಅವನ್ಸೆ ಫೈನಾಷಿಯಲ್ ಸರ್ವಿಸಸ್ ಲಿಮಿಟೆಡ್ನ ಅಧಿಕೃತ

ಅಧಿಕಾರಿಯಾಗಿದ್ದು, ಹಣಕಾಸು ಆಸ್ತಿಗಳ ಸೆಕ್ಯುರಿಟೈಸೇಶನ್ ಮತ್ತು ಪುನರ್ನಿರ್ಮಾಣ ಮತ್ತು ಭದ್ರತ

ಹಿತಾಸಕ್ತಿ ಕಾಯ್ದೆ, 2002 ("ಹೇಳಿರುವ ಕಾಯಿದೆ") ಮತ್ತು ಸೆಕ್ಷನ್ 13(12) ಅಡಿಯಲ್ಲಿ ಪ್ರದಾನ ಮಾಡಲಾದ ಅಧಿಕಾರಗಳ ವ್ಯಾಯಾಮದಲ್ಲಿ ಭದ್ರತಾ ಆಸಕ್ತಿ (ಜಾರಿ) ನಿಯಮಗಳು, 2002 ರ ನಿಯಮಗಳು (

("ಹೇಳಿದ ನಿಯಮೆಗಳು") 05ನೇ ಆಕ್ಟೋಬರ್ 2024 ದಿನಾಂಕದ ಬೇಡಿಕೆಯ ಸೂಚನೆಯನ್ನು ನೀಡಿದೆ ಸಾಲದ ಖಾತೆ ಸಂಖ್ಯೆ BANCE00878464 ಮತ್ತು BANCE00907685 ("ಸಾಲ ಖಾತೆ") ನಲ್ಲಿ

ಕಮವಾಗಿ ಸಾಲಗಾರರು/ಸಹ-ಸಾಲಗಾರರು/ಖಾತರಿದಾರರು/ಅಡಮಾನದಾರರು, 1. ಶೀ ನಂಜುಂಡೇಶ್ವ

ಎಜುಕೇಶನ್ ಸೊಸೈಟಿ, 2. ವಿಜಯನಾಯಕ್ ಮುನಿಯಪ, 3. ಅರ್ಜುನ್ ರಾಜ ನಾಯಕ್

ಉಲ್ಲೇಖಸಲಾಗುತ್ತದೆ) ಮೇಲಿನ ಬೇಡಿಕೆಯ ನೋಟಿಸ್ನಲ್ಲಿ ನಮೂದಿಸಲಾದ ಮೊತ್ತವನ್ನು

ಮರುಪಾವತಿಸಲು (ವಿವರಗಳನ್ನು ಸಹ ವಿವರಿಸಲಾಗಿದೆ. ಕೆಳಗೆ ನೀಡಲಾದ ಕೋಷ್ಟಕ) 09ನೇ ಅಕ್ಟೋಬರ್,

2024 ರಂತೆ ಬಾಕಿ ಉಳಿದಿರುವ ಬಡ್ಡಿ ಸೇರಿದಂತೆ ಅಕ್ಟೋಬರ್ 09, 2024 ಮತ್ತು ಪ್ರಾಸಂಗಿಕ ವೆಚ್ಚಗಳು,

ವೆಚ್ಚ, ಶುಲ್ಕಗಳು ಇತ್ಯಾದಿಗಳೊಂದಿಗೆ ಹೆಚ್ಚಿನ ಬಡ್ಡಿ, ಅಂತಿಮ ಪಾವತಿಯ ದಿನಾಂಕದವರೆಗೆ ಮತ್ತು/ಅಥವಾ

Loan Account

Number

3ANCE00878464

&

BANCE00907685

ಮೇಲೆ ಹೇಳಿದ ಸಾಲಗಾರರು ಮೇಲಿನ ಮೊತ್ತವನ್ನು ಮರುಪಾವತಿಸಲು ವಿಫಲರಾಗಿದ್ದಾರೆ, ಸಾಲಗಾರರು/ಸಹ

ಸಾಲಗಾರರು/ಖಾತರಿದಾರರು/ಅಡಮಾನದಾರರಿಗೆ ಈ ಮೂಲಕ ಸೂಚನೆ ನೀಡಲಾಗಿದೆ ಮತ್ತು ಕೆಳಗೆ ಸಹಿ ಮಾಡಿದವರು ನಿಯಮ 8 ರೊಂದಿಗೆ ಓದಲಾದ ಸದರಿ ಕಾಯಿದೆಯ ಸೆಕ್ಷನ್ 13(4) ಅಡಿಯಲ್ಲಿ ತನಗೆ

್ ಸ್ಮಿರ ಆಸ್ತಿಯ ವಿವರಣೆ ಆಸ್ತಿ 1: ಬಿಬಿಎಂಪಿ ಖಾತಾ ನಂ.477/476/489/72/20/20/21 ಹೊಂದಿರುವ ಎಲ್ಲಾ ಆಸ್ತಿಗೆ ಸಂಬಂಧಿಸಿದ

ದಾಖಲೆಗಳ ಕಾನೂನು ಪರಿಶೀಲನೆ ವರದಿ, ಮನೆ ಪಟ್ಟಿ ನಂ.20 & 21, ಖಾತಾ ನಂ.12/2, ಅಸೆಸ್ಮೆಂಟ

ನಂ.13, ಪೂರ್ವದಿಂದ ಪಶ್ಚಿಮಕ್ಕೆ 40 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 60 ಅಡಿ ಅಳತೆ, ಸರ್ವೆ ನಂ.13 ರ ಜಮೀನಿನಲ್ಲಿ ರಚಿಸಲಾಗಿದೆ, ಹುಳಿಮಾವು ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು,

ಮತ್ತು ಚಕ್ಕುಬಂದಿ: ಪೂರ್ವ: ಆಸ್ತಿ ಸಂಖ್ಯೆ. 33 ಮತ್ತು 31; ಪಶ್ಚಿಮ: ರಸ್ತೆ: ಉತ್ತರ : ಆಸ್ತಿ ಹೊಂದಿರುವ

ಆಸ್ತಿ 2: ಬಿಬಿಎಂಪಿ ಖಾತಾ ನಂ. 479/478/491/12/28/23/22, ಮನೆ ಪಟ್ಟಿ ಸಂಖ್ಯೆ 22 ಮತ್ತು 23, ಖಾತಾ

ಸಂ.12/2, ಅಸೆಸ್ಮೆಂಟ್ ಹೊಂದಿರುವ ಎಲ್ಲಾ ಆಸ್ತಿಯನ್ನು ಹೊಂದಿರುವ ದಾಖಲೆಗಳ ಕಾನೂನು ಪರಿಶೀಲನೆ

ಬೇಡಿಕೆಯ

ಸೂಚನೆ ದಿನಾಂಕ

09/10/2024

ಅಕ್ಟೋಬರ್ 09, 2024

ರಂತೆ ಬಾಕಿ ಉಳಿದಿದೆ

ರೂ.2.90.64.105/-

(ಎರಡು ಕೋಟಿ

ತೊಂಭತ್ತು ಲಕ್ಷ

ಅರವತ್ನಾಲ್ಕು ಸಾವಿರದ ಒಂದನೂರ ಐದು

ರೂಪಾಯಿಗಳು

ಮಾತ್ರ)

60 ದಿನಗಳ ಒಳಗೆ ಈ ಸೂಚನೆಯನ್ನು ಸ್ವೀಕರಿಸಿದ ದಿನಾಂಕದಿಂದ:–

ಸಾಲಗಾರರು/ಸಹ-ಸಾಲಗಾರರು/

ಅಡಮಾನದಾರರು

ವಿಜಯನಾಯಕ್ ಮುನಿಯಪ್ತ

ಅರ್ಜುನ್ ರಾಜ ನಾಯಕ್

ಸಂಖ್ಯೆ.19; ದಕ್ಷಿಣ : ಆಸ್ತಿ ಸಂ.22.

ಅಕ್ಷಯ ರಾಜ ನಾಯಕ್

ರಾಜಾ ನಾಯಕ್

ನಂಜುಂಡೇಶ್ವರ ಎಜುಕೇಶನ್

ಅಕ್ಷಯ್ ರಾಜಿ ನಾಯಕ್, 5. ರಾಜಾ ನಾಯಕ್ (ಒಟ್ಟಾರೆಯಾಗಿ "ಸಾಲಗಾರರು" ಎಂದು

ಅನುಬಂಧ–IV [ನಿಯಮಗಳು 8(1)] ಸ್ವಾಧೀನದ ಸೂಚನೆ





<u> ಚರಾಸ್ತಿ/ವಾಹನಗಳ ಮಾರಾಟಕ್ಕಾಗಿ ಸಾರ್ವಜನಿಕ ಇ-ಹರಾಜು ಮಾರಾಟ ಸೂಚನೆ</u> ಬ್ಯಾಂಕ್ ಗೆ ಹೈಪಾಥಿಕೇಟೆಡ್ ಮಾಡಿರುವ ಚರಾಸ್ತಿ ಮಾರಾಟ್ಸ್ ಪ್ಯಾಂಕ್ ಆಫ್ ಬರೋಡಾದ ಅಧಿಕೃತ ಅಧಿಕಾರಿಯು ಹೊರಡಿಸಿದ ಸೂಚನೆಯ ಪ್ರಕಾರ ಈ ಕೆಳಗಿನ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಸಾಲದ ಖಾತೆಗಳನ್ನು ಅನುಸರಿಸಿ ಅವುಗಳು "ಎಲ್ಲಿ ಹೇಗಿದೆಯೋ ಹಾಗೆಯೇ" ಮತ್ತು "ಎಲ್ಲಿ ಏನಿದೆಯೋ ಹಾಗೆಯೇ ಆಧಾರದಲ್ಲಿ" ಹರಾಜು ಮಾಡಲಾಗುವುದು. ಮರುಪಾವತಿಯಾಗುವವರೆಗೆ ಬ್ಯಾಂಕ್ ಉಳಿದಿರುವ ಬಾಕಿಗೆ ಪ್ಲಸ್ ಬಡ್ಡ ಸೇರಿದ ಬಾಕಿಯನ್ನು ಈ ಕೆಳಗೆ ವಿವರಿಸಿದಂತೆ ಬಾಕಿಗಳನ್ನು ಮರುಪಾವತಿಸಲು ವಿಫಲವಾಗಿದ್ದು, ಬ್ಯಾಂಕ್ ಚರ್ಯಸಿಗಳ ಮಾರಾಟವನ್ನು ಮಾರಾಟ ಮಾಡುವ ಹಕ್ಕನ್ನು ಸದರಿ ಕೆಳಸಹಿದಾರರು ಬ್ಯಾಂಕ್ ನ ಅನುಷ್ಠಾನಕ್ಕೆ ತಂದು ಆಸ್ತಿ ಮಾರಾಟದಿಂದ ಬಾಕಿ ವಸೂಲು ಮಾಡುವ ಅಧಿಕಾರವನ್ನು ಪಡೆದಿರುತ್ತಾರೆ ಎಂದು ಪ್ರಸ್ತಾಪಿಸಲಾಗಿದೆ. ವೆಬ್ ಸೈಟ್ ನರ್ ಒದಗಿಸಲಾದ ಇ-ಹರಾಜು ಪ್ಲಾಟ್ ಫಾರಂ ಮೂಲಕೆ ಕೆಳಸಹಿದಾರರು ಮಾರಾಟವನ್ನು ಮಾಡುತ್ತಾರೆ.

ಕ್ರ./	ಸಾಲಗಾರ/ರ/ಜಾಮೀನುದಾರರ/	ಚರಾಸ್ತಿ ವಾಹನದ ಸಂಕ್ಷಿಪ್ತ ವಿವ	ಬಾಕಿ ಮೊತ್ತ	ಇ−ಹರಾಜಿನ ದಿನಾಂಕ	1. ಮೀಸಲು ಬೆಲೆ	ಸ್ವಾಧೀನದ	ಆಸ್ತಿ ತಪಾಸಣೆ ದಿನಾಂಕ			
ಲಾಟ್	ಅಡಮಾನದಾರರು ಹೆಸರು ಮತ್ತು ವಿಳಾಸ	ರಗಳು ತಿಳಿದಿರುವ ಋಣಬಾದ್ಯತೆಗ	-	ಇ-ಹರಾಜಿನ ಸಮಯ -	2. ಅರ್ನೆಸ್ಟ್ ಮನಿ ಡಿಪಾ	ಸ್ತರೂಪ	ಮತ್ತು ಸಮಯ.			
ಸಂ.	c c c c c	ಳೇನಾದರೂ ಇದ್ದಲ್ಲಿ (ಅಡಮಾನ		ಪ್ರಾರಂಭದ ಸಮಯದಿಂದ	ಸಿಟ್ (ಇಎಂಡಿ)	(ಕ್ರಿಯಾತ್ಮಕ/				
		ຈຸ ສອງກິສ໌)		ಅಂತಿಮ ಸಮಯ	3. ಬಿಡ್ ಹೆಚ್ಚಳದ ಮೊತ್ತ	ಭೌತಿಕ)				
1	ಮೆ।। ಪ್ರತಿಭಾ ಟ್ರಾನ್ ಲಾಜಿಸ್ಟಿಕ್	TATA LPT 2823	23.09.2024 ರಂದು ಇದ್ದಂತೆ	12-02-2025	1. Rs.		25-01-2025 ರಿಂದ ಬೆಳಗ್ಗೆ 10.00			
	91/4@, ອໍລຸເກົ້າຜີ ສຍຸຜູ້ພິດບຸດ, ສະສະສ	CR BS VI VEHICLE	ರೂ. 35,34,288.28/- ಮತ್ತು	FROM	15,00,000/-	ಬೌತಿಕ	ರಿಂದ ಸಂಜೆ 04.00 ರವರೆಗೆ ಶ್ರೀರಾಮ್			
	ಬ್ಯಾಂಕ್ ಎಟಿಎಂ, ಆಲೂರು ಮುಖ್ಯ ರಸ್ತೆ, ಮಾಕಳಿ	REGISTRATION	24.09.2024 ರಿಂದ ಅನ್ವಯವಾಗುವ	2.00 PM	2. Rs.		ಆಟೋಮಾಲ್ ಇಂಡಿಯಾ ಲಿಮಿಟೆಡ್,			
	ಪೋಸ್ಟ್ ದಾಸನಪುರ ಹೋಬಳಿ, ಬೆಂಗಳೂರು,	NUMBER -	ತದನಂತರದ ಬಡ್ಡಿ, ವೆಚ್ಚೆಗಳು ಮತ್ತು	то	1,50,000/-		ಗ್ರಾಮ-ವಿನೋಲಾ, ಮಾನೇಸರ್, ಗುರಗಾಂವ್, ಹರಿಯಾಣದಲ್ಲಿ			
	ಕರ್ನಾಟಕ -562162	KA 51 AJ 3752	ಇತರೇ ಛಾರ್ಜುಗಳು	6.00 PM	3. Rs. 5,000/-		ಪೂರ್ವಾನುಮತಿಯೊಂದಿಗೆ			
-		TATA LPT 2823	23.09.2024 ರಂದು ಇದಂತೆ	12 02 2025	1.0-		25-01-2025 ರಿಂದ ಬೆಳಿಗೆ 10.00			
	ಮೆ॥ ಪ್ರತಿಭಾ ಟ್ರಾನ್ಸ್ ಲಾಜಿಸ್ಟಿಕ್ಸ್			12-02-2025	1. Rs.		25-01-2025 ೦ಂದ ಬಳಗ್ಗೆ 10.00 ರಿಂದ ಸಂಜೆ 04.00 ರವರೆಗೆ ಶ್ರೀರಾಮ್			
	91/4ಡಿ, ತಿಮ್ಮೇಗೌಡ ಕಟ್ಟಡ ಹಿಂಬದಿ, ಐಸಿಐಸಿಐ	CR BS VI	ರೂ. 35,34,288.28/- ಮತ್ತು	FROM	15,00,000/-	ಭೌತಿಕ	ಆಟೋಮಾಲ್ ಇಂಡಿಯಾ ಲಿಮಿಟೆಡ್.			
	ಬ್ಯಾಂಕ್ ಎಟಿಎಂ, ಆಲೂರು ಮುಖ್ಯ ರಸ್ತೆ, ಮಾಕಳಿ	REGISTRATION	24.09.2024 ರಿಂದ ಅನ್ವಯವಾಗುವ	2.00 PM	2. Rs.		ಗ್ರಾಮ-ವಿನೋಲಾ, ಮಾನೇಸರ್,			
	ಪೋಸ್ ದಾಸನಪುರ ಹೋಬಳಿ, ಬೆಂಗಳೂರು,	NUMBER -	ತದನಂತರದ ಬಡ್ಡಿ, ವೆಚ್ಚಗಳು ಮತ್ತು	то	1,50,000/-		ಗುರಗಾಂವ್, ಹರಿಯಾಣದಲ್ಲಿ			
	ਚਨਾਨ- ਨਾਨ	KA 51 AJ 3753	ಇತರೇ ಛಾರ್ಜುಗಳು	6.00 PM	3. Rs. 5,000/-		ಪೂರ್ವಾನುಮತಿಯೊಂದಿಗೆ			
3	ಮೆ।। ಪ್ರತಿಭಾ ಟ್ರಾನ್ ಲಾಜಿಸ್ರಿಕ್	TATA LPT 2823	23.09.2024 ರಂದು ಇದಂತೆ	12-02-2025	1. Rs.		25-01-2025 ರಿಂದ ಬೆಳಿಗೆ 10.00			
	91/4ಡ, ತಿಮೇಗೌಡ ಕಟಡ ಹಿಂಬದಿ, ಐಸಿಐಸಿಐ	CR BS VI	ರೂ. 35,34,288.28/- ಮತ್ತು	FROM	15,00,000/-	ಬೌತಿಕ	ರಿಂದ ಸಂಜೆ 04.00 ರವರೆಗೆ ಶ್ರೀರಾಮ್			
	ಬ್ಯಾಂಕ್ ಎಟಿಎಂ, ಆಲೂರು ಮುಖ್ಯ ರಸ್ತೆ, ಮಾಕಳಿ	REGISTRATION	24.09.2024 ರಿಂದ ಅನಯವಾಗುವ	2.00 PM	2. Rs.	4.00	ಆಟೋಮಾಲ್ ಇಂಡಿಯಾ ಲಿಮಿಟೆಡ್,			
		NUMBER -	ತದನಂತರದ ಬಡಿ, ವೆಚೆಗಳು ಮತ್ತು	то	1,50,000/-		ಗ್ರಾಮ-ವಿನೋಲಾ, ಮಾನೇಸರ್,			
	ಪೋಸ್ಟ್ ದಾಸನಪುರ ಹೋಬಳಿ, ಬೆಂಗಳೂರು,	KA 51 AJ 3755	ಇತರೇ ಛಾರ್ಜುಗಳು	6.00 PM	3. Rs.5,000/-		ಗುರಗಾಂವ್, ಹರಿಯಾಣದಲ್ಲಿ			
	ಕರ್ನಾಟಕ -562162	10131103733		0.001101	5. 13.5,000/-		ಪೂರ್ವಾನುಮತಿಯೊಂದಿಗೆ			
ಮಾರ	ಾಟದ ವಿವರವಾದ ನಿಯಮಗಳು ಮತ್ತು ಷರ	ತುಗಳಿಗಾಗಿ. ದಯವಿಟು ವೆ	ಬ್ಸ್ಟ್ ಲಿಂಕ್ : https://w	ww.bankofbaroda.i	n/e-auction ಮತು	ಆನ್ ಲೆ.ನ್ ತ	ಕರಾಜು ಪೋರ್ಟಲ್			
	nknet.com ಅನ್ನು ನೋಡಿ/ಭೇಟಿ ನೀಡಿ. ಅ									
Dadi	ಗಗಲೆಂದು ಎನ್ನ ಜಾಡಿಗಳಿಂದ ನೀಡಿ. ಆ	<u>ಲ್ಲ</u> ಬ, ಇಬ್ಬಯುಳ್ಳ ಬಡಿಸಿರ			5/4508800100 N	0007 2000	<i></i>			
2	ದಿರ್ವಾರ. 23 01 2025 ಶಲ್ ಬೆಂಗಲೆಂದು									

ದಿನಾಂಕ: 23.01.2025, ಸ್ಥಳ: ಬೆಂಗಳೂರು

PUBLIC NOTICE

My clients Mr. Channagangaiah, Mr. Muniraju, Mr. G. Channamaraiah, Mrs.

Gangamma and Mr. Vinod Kumar all Children of Late Gangappa, residing at Doddabelavangala Village, Doddabela-vangala Hobli, Doddaballapura Taluk,

Bengaluru Rural District do hereby

General Power of Attorney dated 15/09/2018, registered with the Sub-Registrar, Doddaballapura bearing No. DBP-4-00240-

2018-19, stored in CD No. DBPD454, ir

Book-IV, thereby appointed Mr. Sant, mi Book-IV, thereby appointed Mr. Sant, mi Kumar.G as their attorney-in-fact. This revocation of General Power of Attorney shall be conclusive for all purpose, from the date of execution as set forth below. Mr. Channagangaiah, Mr. Muniraju, Mr. G. Channagangaiah, Mr. Suniraju, Mr. G.

Channamaraiah, Mrs. Gangamma an Mr. Channamaraiah, Mrs. Gangamma an Mr. Vinod Kumar for good cause do hereby revoke, cancel and make void the General Power of Attorney therein given and contained, for all matters granted to such Attorney-in-fact.

Nothing herein shall affect any actions take

by their Attorney-in-Fact prior to this notice for revocation of General Power of Attorney. Notice of this revocation of General Power of Attorney shall be binding on every person or

entity to which a copy of this revocation of General Power of Attorne

of this revocation of General Power of Altoreta has been given. A copy of this revocation of General Power of Attorney shall be effective as an original of all purpose. This Revocation of General Power of Attorney may be served via personal delivery, mail, facsimile transmission or other electronic

transmission, and shall be effective

REVOKE IN ITS ENTIRETY that certa

CAUTION

Readers are

advised to make

appropriate

enquiries while

responding to

advertisements

in these

columns.

Kannada

Prabha

Publications Ltd.

does not vouch

for any claims

made by the Advertisers.

The Printer,

Publisher, Editor

and Owner of

Kannada

Prabha

Publications Ltd

shall not be

held responsible/

liable for any

ಅಧಿಕೃತ ಅಧಿಕಾರಿ ಬ್ಯಾಂಕ್ ಆಫ್ ಬರೋಡ

ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸ್ ಬ್ಯಾಂಕ್ ಲಿಮಿಟೆಡ್ನೊಂದಿಗೆ IDFC FIRST Bank

ವಿಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ) CIN: L65110TN2014PLC097792

ದೂ : ೧೯೨೫ ೧೯೫೯ ನಿರ್ಮಾಟನ್ ಬಿಕೆಸ್ ಮಹಡಿ, ಹ್ಯಾರಿಂಗ್ ಟನ್ ರಸ್ತೆ. ಚೆಟ್ ಪೇಟ್, ಚೆನ್ನೈ-600031. ದೂ: +91 44 4564 4000/ ಫ್ಯಾಕ್ಸ್ : +91 44 4564 4022

<u>2002ರ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ</u>

ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆಯ ಕೆಲಂ 13(2)ರಡಿ ಸೂಚನೆ ು ಮತ್ತು ಸಹ-ಸಾಲಗಾರದ ಕೆಳಕಂಡಂತೆ ವಿವಂಸಲಾದ ಭದ್ರತಾ ಸಾಲಗಳನ್ನು ಐಡಿಎಫ್ಸ್ ಫ್ಟ್ ಬ್ಯಾಂಕ್ ಲಿಮಿಟೆಡ್ (ಹಿಂಬ ಕಾ ಪಿಟಲ್ ಪಸ್ ಲಿಮಿಟೆಡ್ ಎಂಬುದಾಗಿತು ಐಡಿಎಫ್ಸ್ ಬ್ರಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫ್ಯಾಂಕ್ ಲಿಮಿ ಟೆಡ್ ಎಂಬುದಾಗಿದೆ) ನಿಂದ ಪಡೆದಿರುತ್ತಾರೆ. ಹೀಗೇ ಪಡೆದೆ ಸಾಲಗಳಿಗೆ ಸಾಲಗಾರರು ಸಹ ಸಾಲಗಾರರು ಸಂಬಂಧಿಸಿದ ಆಸ್ತಿಗಳನ್ನು ಅಡಮಾನ ಮಾಡಿ ಭದ್ರತೆ ಒದಗಿಸಿರುತ್ತಾರೆ. ಇವರುಗಳು ಸಂಬಂಧಪಟ್ಟ ಸಾಲಗಳ ಕರಾರುಪತ್ರದ ಷರತ್ತು ಮತ್ತು ನಿಬಂಧನೆಗಳಂತೆ ನಡೆದುಕೊಳ್ಳಲು ವಿಫಲರಾಗಿರುತ್ತಾರೆ ಆದುದರಿಂದ ಅವರ ಸಾಲದ ಖಾತೆಗಳು ಅನಿಯಮಿತವಾಗಿದ್ದರಿಂದ ಆರ್ಐಐ ಮಾರ್ಗದರ್ಶನಗಳಂತೆ ಎನ್.ಪಿಎ ಎಂಬುದಾಗಿ ವರ್ಗೀಕರಿಸಲಾಗಿದೆ ನಿರ್ದಿಷ್ಟವಾಗಿ ಕೆಳಗಿನ ಪಟ್ಟೆಯಲ್ಲಿ ತಿಳಿಸಿರುವಂತೆ ನಿಗದಿತವಾದ ನೋಟೀಸ್ಗಳನ್ನು ಜಾರಿಮಾಡಿ ಬಾಕಿ ಸಾಲ, ಸಂಬಂಧಪಟ್ಟ ದಿನಾಂಕದಿಂದ ಕರಾರಿನ ತದನಂತರದ - ಬಡ್ಡಿಯು ಅನ್ವಯಿಸಲಿದೆ ಮತ್ತು ಇದನ್ನು ಒಪ್ಪಂದದ ದರದಂತೆ ಅವರ ಸಂಬಂಧಿಸಿದ ದಿನಾಂಕಗಳಿಂದ ವಿಧಿಸಲಾಗುವುದು. ಬಾಕಿ ಮೊತ್ತವನ್ನು ಐಡಿಎಫೆಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್ (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸ್ ಬ್ಯಾಂಕ್ ಲಿಮಿಟೆಡ್ನೊಂದಿಗೆ ಎಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ) ಪಾವತಿ ಮಾಡಲು ಸೂಚಿಸಲಾಗಿರುತ್ತದೆ.

н				w v					
	ಕ್ರ. ಸಾಲ ಖಾತೆ ಸಾಲದ ವಿಧ ಸಾಲಗಾರರ ಮತ್ರು ಸಂ. ಸಂ. ಸಂ.		ಸೆಕ್ಷನ್ 13(2)ರಡಿ ನೋಟೀಸ್ ದಿನಾಂಕ	ಸೆಕ್ಷನ್ 13(2)ರ ನೋಟೀಸ್ ನಂತೆ ಬಾಕಿ ಮೊತ್ತ					
	1	35001634	ಗೃಹ ಸಾಲ	1. ನಾಗರಾಜಕುಮಾರ್ ಎಲ್ 2. ಅನ್ರಪೂರ್ಣ ಎಸ್	15.01.2025				

ಲಕ್ಷ್ಮ ವಿಲಾಸ: ಸಕಲ ಸಮಸ್ಯವೂ ಸೇರಿದಂತೆ ಎರಡು ರಮಸ್ಥಿಗಳಿರುವ ಅಪಾರ್ಟ್ವಂಟ್ ಸಂ. TF-1, ಮೂರನೇ ಮತಡಿಯಲ್ಲಿ ಬಿಬಿಎಂಬಿ ಖಾತಾ ಸಂ.497/295/302/108/308/5/TF-01 ಅಳತ 1100 ಚದರ ಅಡಿ ಸೂಪರ್ ಬಿಲ್ಟ್ ಅಪ್ ಪ್ರದೇಶ ಮತ್ತು 287 ಚ.ಅ.ವಿಸ್ತೀರ್ಣವನ್ನು ಕರ್ನಾಟಕ-560078 ಮತ್ತು ;ಚಕ್ಕುಬಂದಿ: ಪೂರ್ವಕ್ಕೆ: ಖಾಸಗಿ ಆಸ್ತಿ ಪಶ್ಚಿಮಕ್ಕೆ: 30 ಅಡಿ ರಸ್ತೆ, ಉತ್ತರಕ್ಕೆ: ಆಸ್ತಿ ಸಂಖ್ಯೆ 109, ದಕ್ಷಿಣಕ್ಕೆ: ಆಸ್ತಿ ಸಂ. 107

ಮೇಲಿನ ಪಟ್ಟಿಯಲ್ಲಿ ತೋರಿಸಿದಂತೆ ಬಾಕಿ ಸಾಲದ ಮೊಬಲಗು ಹಾಗೂ ಸಂಬಂಧಪಟ್ಟ ದಿನಾಂಕದಿಂದ ಕರಾರಿನ ದರದಂತೆ ಬಡ್ಡಿ ,ಕಾಸ್ಟ್ , ಛಾರ್ಜ್ ಗಳು ಇತ್ತಾದ ಸೇರಿದ ಮೊತವು ಐಡಿಎಪ್ಸ್ ಪಸ್ ಬ್ರಾಂಕ್ ಲಿಮಿಟೆಡ್ (ಹಿಂದಿನ ಕ್ಷಾಪಿಟಲ್ ಫಸ್ ಲಿಮಿಟೆಡ್ ಎಂಬುದಾಗಿತು ಐಡಿಎಫ್ಸ್ ಬ್ರಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ)ಗೆ ಬಾಕಿಯಾಗಿರುತ್ತೇರಿ. ಈ ನೋಟೇಸು ಪ್ರಕಟಣೆಗೊಂಡ 60 ದಿನಗಳ ಒಳಗಾಗಿ ಪಾವತಿ ಮಾಡುವುದು ವಿಫಲರಾದಲ್ಲಿ ಕೆಳಸಹಿದಾರರು, ಅನಿವಾರ್ಯವಾಗಿ ಸರ್ಫೇಸಿ ಕಾಯಿದೆಯ 13(4) ಮತ್ತು 14ರಂತೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲು ಆರಂಭಸಿ ಮೇಲೆ ತಿಳಿಸಿದ ಆಸ್ತಿಗಳನ್ನು ಬಾಕಿ ಸಾಲ ವಸೂಲಾತಿಗಾಗಿ ಸ್ಪಾಧೀನಪಡಿಸಿಕೊಂಡು ಮಾರಾಟ ಮಾಡುತ್ತಾರೆ. ಆದುದರಿಂದ ಐಡಿಎಫ್ಸ್ ಫೆಸ್ಟ್ ಬ್ಯಾಂಕ್ ಲಿಮಿಟೆಡ್ (ಹಿಂದಿನ ಕ್ಯಾಪಿಟಲ್ ಫೆಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸ್ ಬ್ಯಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ) ಸಾಲಕ್ಕಾಗಿ ಅಡಮಾನ ಮಾಡಿ ರುವ ಆಸ್ತಿಗಳನ್ನು ಮಾರಾಟ/ಲೀಸ್ ಅಥವಾ ಇತರೇ ರೀತಿಯಲ್ಲಿ ಕಲಂ 13(13)ರಂತೆ, ವರ್ಗಾವಣೆ ಮಾಡದಂತೆ ನಿಮ್ಮನ್ನು ಪ್ರತಿಬಂಧಿಸಲಾಗಿದೆ.

ಸಹಿ/-ಅಧಿಕೃತ ಅಧಿಕಾರಿ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸ್ ಬ್ಯಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ)

ದಿನಾಂಕ: 25.01.2025

ಸ್ಥಳ: ಬೆಂಗಳೂರು, ಕರ್ನಾಟಕ

regardless in the manner in which same is received. The executorsabsolve from liability consequences,

in case such claims are found to be false.	of any person who acts in accordance wi this Revocation of Power of Attorney. This Revocation of General Power of Attorne is executed on this 24 th day of January, 2025 Bengaluru. Yashas.K ADVOCATE
	#1935, 9 th A Main, Judicial Layout, GKVK Post, Bengaluru-560 065 Ph: 99026 83949
ಕನ್ನದಪ್ರಭ	e-mail:yashaskrishna.94@gmail.com Date: 24/01/2025 Place: Bengaluru

ವರದಿ ನಂ.13, ಪೂರ್ವದಿಂದ ಪಶ್ಚಿಮಕ್ಕೆ 40 ಹೊಂದಿರುವ ಸರ್ವೆ ನಂ.13 ರಲ್ಲಿ ರಚಿಸಲಾ/ ದಕ್ಷಿಣ ತಾಲೂಕು ಮತ್ತು ಚಕ್ಕುಬಂದಿ: ಪೂರ್ವ ರಸ್ತೆ: ಉತ್ತರ : ಆಸ್ತಿ ಹೊಂದಿರುವ ನಿವೇಶನ ಸ ಮೇಲೆ ಹೇಳಿದ ಆಸ್ತಿಗಳನ್ನು ಷೆಡ್ಯೂಲ್ ಪ್ರಾಪಟ	ಅಡಿ ಮತ್ತು ಉತ್ತರದಿಂದ ದಕ್ಷಿಣ 1ದೆ, ಹುಳಿಮಾವು ಗ್ರಾಮ, ಬೇಗೂ : ನಿವೇಶನ ಸಂಖ್ಯೆ 33 ಮತ್ತು 34 ಂಖ್ಯೆ 24; ದಕ್ಷಿಣ: ಆಸ್ತಿ ಹೊಂದಿರ	ಕ್ಕೆ 60 ಅಡಿ ಅಳತೆ, ಜಮೀನು ಾರು ಹೋಬಳಿ, ಬೆಂಗಳೂರು 4 ಹೊಂದಿರುವ ಆಸ್ತಿ; ಪಶ್ಚಿಮ:	to be false.	is executed on this 2 Bengaluru. Yashas.k #1935, 9 th A Ma GKVK Post, B Ph: 99	4 [⊪] day ∢ ADV ain, Jua sengali
ಸ್ಥಳ: ಬೇಗೂರು ಹೋಬಳಿ,	_	ಸಹಿ/- ಅಧಿಕೃತ ಅಧಿಕಾರಿ	ಕನಡನ್	e-mail:yashaskris	shna.9
ದಿನಾಂಕ: 20/01/2025	ಅವನ್ನೆ ಫೈನಾಷಿಯಲ್ ಸರ್ವಿ	-ಸಸ್ ಲಿಮಿಟೆಡ್ನ ಪರವಾಗಿ	ಕನ್ನದಪ್ರಭ	Date: 24/01/2025	Pla

(おあーおうしつうつの)			ಮಾಡದವರು ನಿಯಮ 8 ರೂಂದಗೆ ಒದಲಾದ ಸದಂ ಕಾಯದಯ ಸಕ್ಷನ್ 13(4) ಅಡೆಯಲ್ಲಿ ತನಗ
3.ಶೀಮತಿ ಇನಾಮ್ ಪುದಿ (Inampudi) ನಾಗ	ನಲವತ್ತು ಪೈಸೆ ಮಾತ್ರ) 30.12.2024 ರಂತೆ		ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ ಇಲ್ಲಿ ("ಸ್ಥಿರ ಆಸ್ತಿ") ನಲ್ಲಿ ವಿವರಿಸಲಾದ ಸ್ಥಿರ ಆಸ್ತಿಯ
ಸಾಮ್ರಾಜ್ಯ ಲಕ್ಷ್ಮಿ (ಖಾತರಿದಾರರು)	ಮತ್ತು ಹೆಚ್ಚಿನ ಬಡ್ಡಿ ಅದಕ್ಕೆ ಅನ್ವಯವಾಗುವ		ಸಾಂಕೇತಿಕ ಸ್ವಾಧೀನವನ್ನು ತೆಗೆದುಕೊಂಡಿದ್ದಾರೆ ಎಂದು ಅವನು ಸಾಮಾನ್ಯವಾಗಿ ಸಾರ್ವಜನಿಕವಾಗಿ
4. ಶೀ. ಚಂದಕುಮಾರ್ ಕೆ (ಖಾತರಿದಾರರು)	ಪಾಸಂಗಿಕ ವೆಚ್ಚಗಳ ಜೊತೆಗೆ.		ಹೇಳುತ್ತಾನೆ. 2025 ರ ಜನವರಿ 20 ರಂದು ಹೇಳಿದ ನಿಯಮಗಳು.
ಸಂಯೋಜಿತ ಷೆ	2 23		ಸಾಲಗಾರರು / ಸಹ–ಸಾಲಗಾರರು / ಖಾತರಿದಾರರು / ಅಡಮಾನದಾರರು ನಿರ್ದಿಷ್ಟವಾಗಿ ಮತ್ತು
	0 1		ಸಾರ್ವಜನಿಕರು ಈ ಮೂಲಕ ಮೇಲೆ ಹೇಳಿದ ಸ್ಥಿರಾಸ್ತಿಯೊಂದಿಗೆ ವ್ಯವಹರಿಸದಂತೆ ಎಚ್ಚರಿಕೆ ನೀಡಲಾಗಿದೆ
(ಸ್ಥಿರ ಅಡಮಾನ	ದ ಆಸ್ತಿಗಳು)		ಮತ್ತು ಸ್ಥಿರಾಸ್ತಿಯೊಂದಿಗಿನ ಯಾವುದೇ ವ್ಯವಹಾರಗಳು ಅವನ್ನೆ ಫೈನಾಷಿಯಲ್ ಸರ್ವಿಸಸ್ ಲಿಮಿಟೆಡ್ ಗೆ
ಷೆಡ್ಯೂಲ್ "1"	ರ ಆಸ್ತಿಗಳು		ಒಳಪಟ್ಟಿರುತ್ತವೆ. ಒಟ್ಟು ಮೊತ್ತ ರೂ.2,90,64,105/– (ಎರಡು ಕೋಟಿ ತೊಂಬತ್ತು ಲಕ್ಷ ಅರವತ್ನಾಲ್ಕು
ಎಲ್ಲಾ ಭಾಗವಾಗಿರುವ ಮತ್ತು ಭೂಮಿ ಹೊಂದಿರುವ	ಪರಿವರ್ತಿತ ಸರ್ವೆ ನಂ.107, ಸರ್ವೆ ನಂ.107/2		ಸಾವಿರದ ಒಂದನೂರ ಐದು ರೂಪಾಯಿಗಳು ಮಾತ್ರ) 09ನೇ ಅಕ್ಟೋಬರ್, 2024 ರಂತೆ ಬಾಕಿ ಉಳಿದಿರುವ
ಎಂದು ಮರುನಾಮಕರಣ ಮಾಡಲಾಗಿದೆ, 17 ಗುಂ	ಟಾಗಳಲ್ಲಿ 8½ ಗುಂಟಾಗಳನ್ನು ಅಳೆಯುವುದು,		ಬಡ್ಡಿ ಸೇರಿದಂತೆ 09 ಅಕ್ಟೋಬರ್ 2024 ಮತ್ತು ಮೇಲಿನ ಸಾಲದ ಖಾತೆಯಲ್ಲಿ ಅಂತಿಮ ಪಾವತಿ ಮತ್ತು /
ಸರ್ವೆ ನಂ.107, ಸರ್ವೆ ನಂ.107/4 ಎಂದು ಮರುನಾಮಕರಣ ಮಾಡಲಾಗಿದೆ, 17 ಗುಂಟಾಗಳಲ್ಲಿ			ಅಥವಾ ಸಾಕ್ಷಾತ್ಕಾರದ ದಿನಾಂಕದವರೆಗೆ ಹೆಚ್ಚಿನ ಬಡ್ಡಿ.
11/2 ಗುಂಟಾಗಳನ್ನು ಅಳೆಯುವುದು, ಎಲ್ಲಾ ಅಳತೆಯಲ್ಲಿ 10 ಗುಂಟಾಗಳನ್ನು ಕೃಷಿಯಿಂದ			'ಸಾಲಗಾರರು' / ಸಹ–ಸಾಲಗಾರರು' / ಖಾತರಿದಾರರು' / ಅಡಮಾನದಾರರ ಗಮನವನ್ನು ಸುರಕ್ಷಿತ
ಪರಿವರ್ತಿಸಲಾಗಿದೆ ಕೈಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತನೆ ಪ್ರಮಾಣಪತ್ರ ಹೊಂದಿರುವ			ಸ್ವತ್ತುಗಳನ್ನು ಪಡೆದುಕೊಳ್ಳಲು, ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ, ಸೆಕ್ಷನ್ 13(8) ಸೆಕ್ಷನ್ನ
ಸಂಖ್ಯೆ. ALN.(E.B.B) S.R./195/2012-13, ದಿಕ	ಸಾಂಕ 03/06/2013 ರಂದು ಉಪ ಆಯುಕ್ತರು,		ನಿಬಂಧನೆಗಳಿಗೆ ಆಹ್ವಾನಿಸಲಾಗಿದೆ.

ಸಹಿ/- ಅಧಿಕೃತ ಅಧಿಕಾರಿ

NKGSB Co-op. Bank Ltd

(ಸರ್ಪೇಸಿ ಕಾಯಿದೆ 2002 ರ ಅಡಿಯಲ್ಲಿ)

ಬಾಕಿ ಇರುವ

ಒಟ್ಟು ಮೊತ್ತ

ರೂ.34,72,386.40 (ಮೂವತ್ತನಾಲ್ಕು ಲಕ್ಷ

ಎಪ್ಪತ್ತೆರಡು ಸಾವಿರದ ಮುನ್ಸೂರ

ಎಂಬತ್ತಾರು ರೂಪಾಯಿಗಳು ಮತ್ತು

(ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್)

NKGSB Bank NKGSB Co-op. Bank Ltd.

(Multi State Scheduled Bank)

ರಿಕವರಿ ವಿಭಾಗ: ಲಕ್ಷ್ಮಿ ಸದನ್, 361, ವಿ.ಪಿ. ರಸ್ತೆ, ಗಿರ್ಗಾಮ್, ಮುಂಬೈ - 400004. ದೂರವಾಣಿ ಸಂ: (022) 67545020/21/25/40/48/73/98; ಇಮೇಲ್ ಐಡಿ – recovery@nkgsb-bank.com ಸ್ವಾಧೀನದ ಸೂಚನೆ [(ನಿಯಮ 8 (1)] [ಸ್ಥಿರಾಸ್ತಿಗಳಿಗೆ]

ಈ ಕೆಳಗೆ ಸಹಿ ಮಾಡಿರುವವರು, ಹಣಕಾಸು ಭದ್ರತೆ ಮತ್ತು ಪುನರ್ನಿರ್ಮಾಣದ ಅಡಿಯಲ್ಲಿ NKGSE Coop.Bank Ltd. ನ ಅಧಿಕೃತ ಅಧಿಕಾರಿಯಾಗಿದ್ದಾರೆ ಸ್ವತ್ತುಗಳು ಮತ್ತು ಭದ್ರತಾ ಆಸಕ್ತಿಯ ಜಾರಿ (ಜಾರಿ)

ಕಾಯಿದೆ, 2002 (ಸರ್ಫೇಸಿ ಕಾಯಿದೆ, 2002) ಮತ್ತು ಸೆಕ್ಷನ್ 13(12) ಅಡಿಯಲ್ಲಿ ನೀಡಲಾದ

ಅಧಿಕಾರಗಳನ್ನು ಚಲಾಯಿಸುವಾಗ ಭದ್ರತಾ ಆಸಕ್ತಿ (ಜಾರಿ) ನಿಯಮಗಳು, 2002 ರ ನಿಯವ

3 ರೊಂದಿಗೆ ಓದಲಾಗುತ್ತದೆ, **ಬೇಡಿಕೆಯ ಸೂಚನೆಯನ್ನು 28/10/2024 ರಂದು** ಈ ಕೆಳಗಿನ

ಸಾಲಗಾರ(ರು) ಮತ್ತು ಅಡಮಾನದಾರ(ರು)ರಿಗೆ ನೀಡಲಾಗಿದೆ ಇಲ್ಲಿ ನಮೂದಿಸಲಾದ ಮೊತ್ತವನು

ಪಾವತಿಸಲು ಅವರನ್ನು ಕರೆಯುತ್ತಾರೆ ಅದೇ ರಶೀದಿಯ ದಿನಾಂಕದಿಂದ 60 ದಿನಗಳಲ್ಲಿ ಸೂಚನೆಯನ ಹೇಳಿದರು. ಸಾಲಗಾರ(ರು) ಮತ್ತು ಅಡಮಾನದಾರ(ರು) ನಮೂದಿಸಿದ ಮೊತ್ತವನ್ನು ಪಾವತಿಸಲ

ವಿಫಲರಾಗಿದ್ದಾರೆ ಅವರ ಹೆಸರುಗಳ ವಿರುದ್ಧ, ಈ ಸೂಚನೆಯನ್ನು ಈ ಮೂಲಕ ನೀಡಲಾಗಿದೆ

ಸಾಲಗಾರ(ರು) ಮತ್ತು ಅಡಮಾನದಾರ(ರು) ಮತ್ತು ಕೆಳಗೆ ಸಹಿ ಮಾಡಿದೆ ಸಾರ್ವಜನಿಕ–ಸಾಮಾನ್ಯ ಇಲ್ಲಿ

ಕೆಳಗೆ ವಿವರಿಸಿದ ಸ್ವತ್ತಿನ **ಸಾಂಕೇತಿಕ ಸ್ವಾಧೀನ**ವನ್ನು ತೆಗೆದುಕೊಂಡಿದ್ದಾರೆ, ಹೇಳಲಾದ ಸೆಕ್ಷನ್ 13(4)

ಅಡಿಯಲ್ಲಿ ಅವರಿಗೆ ನೀಡಲಾದ ಅಧಿಕಾರಗಳನ್ನು ಚಲಾಯಿಸುವಲ್ಲಿ ಕಾಯಿದೆ, ಸೆಕ್ಷನ್ 14 ರ ಅಡಿಯಣ

ಸಾಲಗಾರ(ರು), ಅಡಮಾನದಾರ(ರು) ನಿರ್ದಿಷ್ಟವಾಗಿ ಮತ್ತು ಸಾರ್ವಜನಿಕ-ಸಾಮಾನ್ಯರು ಈ ಮೂಲಕ

ಕೆಳಗೆ ತಿಳಿಸಲಾದ ಗುಣಲಕ್ಷಣಗಳು ಮತ್ತು / ಹೇಳಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಎಚ್ಚರಿಕೆ

ನೀಡಲಾಗಿದೆ, NKGSB Co-op.Bank Ltd ನ ಉಸ್ತುವಾರಿಗೆ ಒಳಪಟ್ಟಿರುತ್ತದೆ. ಕೆಳಗಿನ ಮೊತ್ತಕ್ಕೆ ಮತ್ತು

ಸುರಕ್ಷಿತ ಆಸ್ತಿಯನ್ನು ಪಡೆದುಕೊಳ್ಳಲು ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್ 13

ರ ಉಪವಿಭಾಗ (8) ರ ನಿಬಂಧನೆಗಳಿಗೆ ಸಾಲಗಾರ(ರು) ಮತ್ತು ಅಡಮಾನದಾರ(ರು) ಗಮನವನ

ಹೆಚ್ಚಿನ ಬಡ್ಡಿ ಮತ್ತು ಶುಲ್ಕಗಳು ಅನ್ವಯಿಸುತ್ತವೆ ಅದರ ಮೇಲೆ.

ಸಾಲಗಾರರು / ಅಡಮಾನದಾರರು/

ಖಾತರಿದಾರರ ಹೆಸರು

1. ಶ್ರೀಮತಿ ಮಾದಾಪುರ ಎಸ್ ಲತಾ

2.ಶ್ರೀ ಬಸವರಾಜು ಎಸ್ ಹೊನ್ನಪ್ಪ

(ಸಹ-ಸಾಲಗಾರರು)

ಸ್ಥಳ: ಬೆಂಗಳೂರು

ದಿನಾಂಕ: 25/01/2025

(ಸಾಲಗಾರರು ಮತ್ತು ಅಡಮಾನದಾರರು)

ಆಹ್ವಾನಿಸಲಾಗಿದೆ.

21/01/2025 toch ಹೇಳಿದ ನಿಯಮಗಳ ನಿಯಮ 8 ರೊಂದಿಗೆ ಓದಿ ಸರ್ಪೇಸಿ ಕಾಯಿದೆ. 2002.

ಎಂದು ಮರುನಾಮಕರಣ ಪ ಸರ್ವೆ ನಂ.107, ಸರ್ವೆ ನಂ 1½ ಗುಂಟಾಗಳನ್ನು ಅಳೆಂ ಪರಿವರ್ತಿಸಲಾಗಿದೆ ಕೃಷಿಯೆ ಸಂಖ್ಯೆ. ALN.(E.B.B) S.R. ಬೆಂಗಳೊರು ಇವರು ಹೊರಡಿಸಿದ್ದಾರೆ) ಕಿತ್ರಗೂನೂರು ಗ್ರಾಮ, ಬದರಹಳ್ಳ ಹೋಬಳಿ, ಹಿಂದಿನ ಬೆಂಗಳೂರು ದಕ್ಷಿಣ ತಾಲ್ಲೂಕು, ಪ್ರಸ್ತುತ ಬೆಂಗಳೂರು ಪೂರ್ವ ತಾಲೂಕಿನಲ್ಲಿದೆ ಮತ್ತು ಚಕ್ಕುಬಂದಿ: ಪೂರ್ವದಿಂದ: ಶ್ರೀ ರಾಮಪ್ಪ ಅವರಿಗೆ ಸೇರಿದ ಆಸ್ತಿ, ಪಶ್ಚಿಮದಿಂದ: ರಸ್ತೆ (ಓಣಿ) ಉತ್ತರದಿಂದ: ಸರ್ವೆ ನಂ.107ರ ಅದೇ ಭೂಮಿಯ ಭಾಗ ಪುಟ್ಟಪ್ಪ ಎಂಬುವರಿಗೆ ಸೇರಿದ್ದು, ದಕ್ಷಿಣದಿಂದ: ಸರ್ವೆ ನಂ.107ರಲ್ಲಿನ ಜಮೀನಿನ ಭಾಗ ಹುಚ್ಚಪ್ಪ ಎಂಬುವರಿಗೆ ಸೇರಿದೆ.

ಷೆಡ್ಯೂಲ್ "2"ರ ಆಸ್ತಿಗಳು

ನಾಂಕ : 20.01.202

ಸ್ಥಳ : ಬೆಂಗಳೂರು

430 ಚದರ ಅಡಿ. ಮೇಲಿನ ವೇಳಾಪಟ್ಟಿ ಖ ರಲ್ಲಿ ಉಲ್ಲೇಖಿಸಲಾದ ಸ್ಥಿರ ಆಸ್ತಿಯಲ್ಲಿ ಅವಿಭಜಿತ ಆಸಕ್ತಿ. ಷೆಡ್ಯೂಲ್ "3"ರ ಆಸ್ತಿಗಳು

ಫ್ಲಾಟ್ ಹೊಂದಿರುವ ನಂ. ಟಿ–1, ಮೂರನೇ ಮಹಡಿಯಲ್ಲಿ 1308 ಚದರ ಅಳತೆ. ಅಡಿ ಸೂಪರ್ ನಿರ್ಮಿತ ಪ್ರದೇಶ, "ಪೂಜಿತಾ ಆರ್ಕಿಡ್" ಎಂದು ಕರೆಯಲ್ಪಡುವ ಷೆಡ್ಯೂಲ್ 1ರ ಆಸ್ತಿಯಲ್ಲಿ

ನಿರ್ಮಿಸಲಾದ ಬಹು–ಹುಹಡಿ ಕಟ್ಟಡದಲ್ಲಿ ಎರಡು ಬೆಡ್ರಾಯಮ್ ಗಳು ಹುತ್ತು ಒಂದು ಕಾರ್ ಪಾಕಿಂಗ್ ಸ್ಥಳವನ್ನು ಒಳಗೊಂಡಿದೆ.

QUICKLY.

Govt approves ₹500 crore capital infusion in IFCI



New Delhi: IFCI on Friday said the government has approved ₹500 crore capital infusion in the company through the preferential issue of shares. Following this, the meeting of the board of directors of the company is called to consider the Preferential Issue of equity shares to the Centre. PTI

RBI penalises J&K Bank, Bank of India, Canara Bank

Mumbai: The RBI said it has penalised Jammu and Kashmir Bank, Bank of India and Canara Bank for deficiencies in regulatory compliance. While J&K Bank has been penalised ₹3.31 crore, Bank of India and Canara Bank have been fined ₹1 crore and ₹1.63 crore respectively. PTI

against the notified amount of ₹2 lakh crore. RBI accepted bids aggreg-

K Ram Kumar

RBI on Friday.

auction.

Banks appear to be expecting liquidity conditions to ease

next week, going by the bid-

ding pattern for funds at the

two variable rate repo (VRR)

auctions conducted by the

funds via the overnight VRR

auction than the 14-day VRR

The central bank conduc-

ted two VRR auctions ag-

gregating ₹3.75 lakh crore -

overnight (notified amount:

₹2 lakh crore) and 14-days

the banking system.

They sought to draw more

Mumbai

ating ₹2,00,011 crore at a

loans will continue

to experience

SASWATA GUHA

Senior Director, Financial

on funding cost. Banks with

strong franchises may be

able to intermittently

counter these pressures

through higher non-interest

income or cost efficiencies,

but not perpetually if loan

do not enjoy much pricing

power due to the stiff com-

petition which limits the po-

tential for NIM. It is cur-

rently at a historical high,

compared to the long-term

average of around 3 per cent,

which implies that reversion

towards mean will likely con-

Moreover, Indian banks

growth remains moderate.



Banks bid to draw more funds

overnight than at longer tenor

EASING LIQUIDITY. Bids placed at daily overnight VRR auction trump those for 14 days

DRAWING MORE FUNDS. RBI conducted two VRR auctions aggregating ₹3.75 lakh crore – overnight (₹2 lakh crore) and 14 days (₹1.75 lakh crore)

(₹1.75 lakh crore) — to alleviate liquidity tightness in weighted average rate (WAR) of 6.53 per cent. At the daily overnight VRR

auction, banks placed bids aggregating ₹2,22,968 crore LIQUIDITY DEFICIT UP Further, banks placed bids aggregating ₹1,62,096 crore at the 14-day VRR auction against the notified amount of ₹1.75 lakh crore.

The central bank accepted all the bids at a WAR of 6.51 per cent. V Rama Chandra Reddy,

Head-Treasury, Karur Vysya Bank, observed that the functional liquidity deficit has increased significantly from ₹1.05 lakh crore at the

Meera Srinivasan Colombo

Sri Lanka has revoked a 2024 power purchase agreement with Adani Green Energy — for a proposed wind power plant in the island's Northern Province - following corruption allegations, news agency AFP reported on Friday.

"The government has revoked the power purchase agreement, but the project is not cancelled. A committee has been appointed to review the entire project," the report said, quoting an un-named senior official from the Energy Ministry.

The Hindu sought a comment from Sri Lanka's Ministry of Power and Energy, and is yet to receive a response. The development assumes significance amid President Anura Kumara Dissanayake's pre-poll pledge to cancel the Adani project.

"We welcome foreign capital, including from the private sector. But all investments should come through a fair tender process," he told The Hindu in a September 2024 interview. "If the government had gone for a fair tender process, we could have got it for half the



Sri Lanka 'revokes' power

purchasing deal with Adani

Anura Kumara Dissanayake, Sri Lankan President

price," he noted, barely a fortnight before he assumed charge at the country's top office, after winning elections on an anti-corruption plank.

'STANDARD REVIEW'

When asked about the revocation of the power purchase agreement, a media spokesman of the Adani Group said, "The Sri Lankan Cabinet's decision of January 2, 2025 to re-evaluate the tariff approved in May 2024 is part of a standard review process, particularly with a new government, to ensure that the terms align with their current priorities and energy policies. Adani remains committed to investing \$1 billion [including transmission infrastructure] in Sri Lanka's green energy sector, driving renewable energy and eco-

nomic growth." The \$442million wind power project, for two wind power plants in Mannar and Pooneryn in northern Sri Lanka, has remained contentious from the time it was approved by the Ranil Wickremesinghe administration in February 2023. In May 2024, his Cabinet

cleared a proposal to purchase power at \$0.0826, or 8.26 cents, per kWh from Adani Green Energy. The proposal faced fierce opposition from different quarters — environmentalists who feared the project would disrupt a crucial aviation corridor; economists who found the rates exorbitant; and anti-corruption activists who pointed to the absence of a fair tender mechanism allowing for competitive bids. The main political Opposition at the time accused the Adani Group of making a "backdoor entry" into Sri Lanka's energy sector. The project was later challenged at Sri Lanka's Supreme Court. In October 2024, the Dissanayake government told Sri Lanka's Supreme Court that the project agreement needed "comprehensive re-evaluation".

Meera Srinivasan is the The Hindu Correspondent in Colombo

'Banks' credit cost key monitorable for foreseeable future'

bl.interview

Piyush Shukla Mumbai

Credit costs play a critical profitability factor for Indian banks, as evidenced during the last major asset quality downturn, and will remain a key monitorable for the foreseeable future, Saswata Guha, Senior Director, Financial Institutions (Banks), Fitch Ratings, tells *businessline* in an interaction. He says 2025 will be a critical year for unsecured retail loans, and potentially a litmus test of banks' underwriting capabilities, particularly their claims of lending primarily to salaried borrowers, and individuals

with stable cash flows. Edited excerpts:

What is your outlook on banks' profitability? We anticipate banks' profitability to moderate post FY25 due to net interest margin (NIM) normalisation, and an uptick in credit costs Our projections in-

This makes asset quality, and thus credit costs a critical profitability factor, as evidenced during the last major asset quality downturn. This is a key monitorable for the foreseeable fu-

tinue.



defaults...

Recent years have seen a predominance of retail lending, including unsecured loans. Risk levels vary within this category. For example, microfinance loans are arguably the riskiest experiensignificant cing delinquencies, followed by small unsecured loans typicranging ally between ₹50,000-₹60,000, or lower. These smaller loans are primarily used for consumption rather than asset creation, and generally avoided by large banks due to their

inherent risk. However, these banks could still be indirectly exposed through funding NBFCs that on-lend to such borrowers. RBI's latest report highlights that this segment is levered, driven by ture from our perspective. consumption, with most borrowers having multiple ditionally, stress could manifest through financial markets, which has seen a significant rise in retail participation, coinciding with high growth in unsecured personal loans.

We anticipate that 2025 will be a critical year for unsecured retail loans, and potentially a litmus test of banks' underwriting capabilparticularly ities. their claims of lending primarily to salaried borrowers, and individuals with stable cash flows.

How much of a part is GDP growth slowdown playing in slower credit growth?

Credit growth and economic growth are traditionally interlinked, with each influencing the other. However, the current slower loan growth is primarily due to banks trying to manage or reduce their loan-to-deposit ratios, as deposit growth has lagged behind loan growth in recent years.

Additionally, increased risk weights have compelled banks to slow lending to NBFCs and (unsecured) retail loans, which has also contributed to the slowdown in lending. We believe that retail loans will continue to experience above-average growth, with banks focusing on seloans. This creates a risk of cured asset classes such as stress potentially spreading housing loans and auto oans. Auto loans may soften

in the near-term, but housing loan growth should continue to benefit from India's low housing penetration rate, and lower risk weighting. Banks are likely to maintain a cautious stance towards SMEs, partly due to slowdown in specific sectors.

beginning of the month to ₹3.16 lakh crore as of

primarily attributed to tax

outflows and limited govern-

ment spending. "However, the deficit is

expected to ease towards the

end of the month with in-

creased government spend-

Reddy said 14-day VRR auc-

tion saw moderate demand,

with a cut-off rate of 6.51 per

cent, reflecting banks' re-

luctance to borrow for a

longer duration at rates

higher than the repo rate,

given expectations of im-

proved liquidity conditions

Meanwhile, RBI said based

on assessment of the liquid-

ity conditions, it will conduct

daily VRR auction on January

27, 2025, Monday, for a noti-

fied amount of ₹2 lakh crore.

in the coming week.

MODERATE DEMAND

"This liquidity deficit is

Thursday.

ing," he said.

intense in the current are offering up to 9 per cent on savings account?

material, influencing both pricing and risk appetite. Banks offering substantially higher savings deposit rates than competitors are often compelled to deploy funds in riskier assets to maintain profitability thresholds. Given the persistent lag of deposit growth behind credit growth, competition for deposits is inevitable.

Our analysis reveals that leposits have grown by only

gain of ₹1,489 crore, the profit after tax increased by 14 per cent to ₹2,080 crore. The net interest income for the third quarter increased by 14 per cent y-o-y to ₹5,823 crore. Net interest margin

Shriram Finance PAT up 96% on one-time gain

Total assets under management (AUM) of the 20 per cent and MSME loans accounted for 14 per cent of overall AUM. Asset quality deteriorated slightly, with gross stage-3 asset ratio rising to 5.38 per cent in Q3 from 5.32 per cent in last quarter. Net stage 3 ratio, too, rose by 4 basis points

Sasken Technologies Limited Registered Office: 139/25, Ring Road, Domlur, Bengaluru - 560 071. Tel: +91 80 6694 3000; Email: investor@sasken.com; SASKEN Website: www.sasken.com; CIN: L72100KA1989PLC014226 EXTRACT OF AUDITED CONSOLIDATED FINANCIAL RESULTS OF SASKEN AND ITS SUBSIDIARIES FOR THE QUARTER AND NINE MONTHS ENDED DECEMBER 31, 2024

(₹in lakhs except per share values)

ended

December

For the

vear ended

March

Nine months Nine months

ended

December



competition remain year. Some small banks

Our Bureau

Mumbai

SI.

No.

Particulars

o-y) in net profit for the quarter ended December at ₹3,570 crore, largely led by one-time gain of ₹1,489 crore from the sale of the NBFC's entire stake in Shriram Housing Finance.

Non-banking finance company (NBFC) major Shriram Finance on Friday reported a 96 per cent year-on-year (y-

Ouarte

ended

December


Ouarte

ended

September

(NIM), meanwhile, moderated slightly to 8.48 per cent in the reporting quarter from 8.74 per cent in Q2.


Excluding the one-time to ₹2.54 lakh crore. Commercial vehicle loans accounted for 45 per cent of the overall AUM, while passenger vehicle accounted for



Ouarter

ended

December



clude a 10 basis points (bps) NIM contraction for the sector in FY25 and FY26 each, with impact varying across individual banks.

Funding cost is the key driver, although a better alignment of credit growth and deposit growth should help reduce some pressure

Piyush Shukla

Mumbai

Loans in unsecured segments has started showing high

about 9.4 per cent over the last decade. The key differentiator has been loan growth, which was notably low during the last asset quality downturn.

This not only helped banks contain their LDRs, but actually lower them dur-

GRARD ENTERPRESE GRARD ENTERPRESE GRAND	ad, Hyderaba	id-500108, Te	langana
ATEMENT OF UNAUDITED STANDALONE FINANCIAL RESULTS FOR THE QUAR	TER ENDED		
	Quarter		
Particulars	December 31, 2024	December 31, 2023	Alternation Alternation
	Unaudited	Unaudited	Audited
Total Income from Operations	567.37	455.94	1,830
Net Profit / (Loss) for the period (before Tax, Exceptional and/or Extraordinary items)	92.25	34.83	325.3
Net Profit / (Loss) for the period before Tax (after Exceptional and/or Extraordinary items)	92.25	34.83	423.9
Net Profit / (Loss) for the period after Tax (after Exceptional and/or Extraordinary items)	60.91	23.48	277.0
Total Comprehensive Income / (Loss) for the period [Comprising Profit / (Loss) for the period (after tax) and Other Comprehensive Income (after tax)]	47.65	75.52	258.
Paid-up Equity Share Capital (Face Value of Rs. 10/- per equity share)	378.00	378.00	378.0
Reserves (Other Equity) (excluding Revaluation Reserve)	-	_	1,683.4
Securities Premium Account (Refer note 4)	-	_	
Net Worth (Refer note 5)	2,281.25	2,053.10	2,061.4
Paid up Debt Capital/ Outstanding Debt	8,311.95	8,276.58	8,774
Outstanding Redeemable Preference Shares (Refer note 4)	-		
Bad debts to accounts receivable ratio (Refer note 4)	-	-	
Debt Equity Ratio (Refer note 6)	3.64	4.03	4.2
Earnings Per Share (EPS) [face value of Rs. 10/- per equity share] EPS for the quarter not annualized (for continuing and discontinued operations)-	1.61	0.62	7.

help reduce some pressure	showing higher	to secured asset class	ses. Ad- lo	12
Banks disbur of loans unde	se ₹38,000 cr er ULI pilot	HYD RA.BY GANCHE INTERNATIONAL Allerfort Tel: +97	1R Hyder office: GMR Aero Tov 140 6739 4099 Fox: + 62100TG2002PLC040 ED STANDALON	w 9 0

Net Profit

Reserves

8 Securities Net Worth

) Paid up D

2

Place : Zurich

Basic (amount in Rs)

Current Ratio (Refer note 9)

- Diluted (amount in Rs) Capital Redemption Reserve (Refer note 4)

Debenture Redemption Reserve Debt Service Coverage Ratio (Refer note 7)

8 Interest Service Coverage Ratio (Refer note 8)

urrent liability ratio (Refer note 9)

Total debt to total assets (Refer note 9)
3 Debtors turnover ratio (Refer note 9)

Operating margin (%) (Refer note 9)
 Net profit / (Loss) margin (%) (Refer note 9)

Not annualised (except for year ended March 31, 2024

Long term debt to working capital (Refer note 9

	fr
Banks have disbursed a total	ar
of 7.5 lakh loans amounting	is
to ₹38,000 crore till now un-	m
der the Reserve Bank of In-	pr
dia's (RBI) Unified Lending	re
Interface (ULI) pilot, RBI	
Chief General Manager	Μ
Suvendu Pati said at an In-	Fι
dian Banks' Association	er
(IBA) event held here on	Fr
Friday.	cc
Thirty-six lenders, includ-	de

ing public sector banks, private banks, small finance banks, district central co-operative banks, regional rural banks and NBFCs have been on-boarded on ULI pilot, which started in August last year.

These lenders use over 50 data services including authentication and verification services, land records data from six States, satellite service, transliteration, property search services, dairy insights and identity/document verification, the RBI said in its trends and progress in banking report.

Further, 12 "loan journeys" have been introduced, including kisan credit card, digital cattle, MSME (unsecured), housing, personal, tractor, micro business, vehicle, digital gold, e-Mudra, pension and dairy

CM YK

maintenance loans. "Based on the learnings

and the positive response rom stakeholders, the scope nd coverage of the platform being expanded to include 10re loan journeys, data roviders and lenders," the eport said.

IORE COLLABORATION

urther, RBI Deputy Govrnor (DG) T Rabi Sankar on ridav also called for more ollaboration from banks to develop more use-case and adoption of central bank digital currency (CBDC) and ULI.

"...Many banks are participating in CBDC pilot, banks are also creating solutions including programmable solutions, but I think this process can be made a lot faster if we as a banking industry take it up, put all our efforts behind it...," he

said. The central bank's initial inspiration was to reach 1 million CBDC transactions each day. However, the adoption of CBDC is yet to pick up and lenders are mostly using the digital currency to conduct internal transactions with employees.

DG Rabi Sankar said the regulator remains open to consultation with banks on the ways to increase CBDC adoption at the grass-root level.

ing that period.

SULIS FOR THE QUAR	I EK ENDED	DECEMBE	ER 31, 2024			1 //	
		(Amou	int Rs.in Crore)	1		Profit attributable to:	
	Quarter ended Ye		Year ended				
	December 31, 2024	December 31, 2023	March 31, 2024			Owners of the company	905
	Unaudited	Unaudited	Audited				
	567.37	455.94				Non-controlling	(2.
rdinary items)	92.25	34.83	325.34			interests	·/
id/or Extraordinary items)	92.25	34.83					
d/or Extraordinary items)	60.91	23.48	277.03				903.
9 Profit / (Loss) for the	47.65	75.52	258.58			Total comprehensive	
y share)	378.00	378.00	378.00			income attributable to:	
	-	-	1,683.65			Ourpore of the	000
	-	-	-			Owners of the	826.
	2,281.25	2,053.10	2,061.65			company	
	8,311.95	8,276.58	8,774.71			Non-controllina	(3.
	-	-	-			interests	.0)
	-	-	-			11111111111111	
	3.64	4.03	4.26				823
] EPS for the quarter not	1.61	0.62	7.33		5	Paid up equity	1,510
	1.61	0.62	7.33			share capital	
	-	-	-		6	Other equity	
	253.00	199.00	253.00		0		
	1.94	0.73	1.65			(excluding	
	1.94	0.73	1.82			non-controlling	
	1.69	1.06	1.34			interests) as show in	
	12.36	61.37	12.96			audited balance	
	0.10	0.20	0.18			sheet of FY 24	
	0.71	0.70	0.72				
	15.95	15.03	17.60		7	Earnings Per Share	
	46.58%	38.39%	46.09%			(of Rs. 10/- each)*	
	10.74%	5.15%	15.13%				
						1. Basic:	6
with the BSE Limited under Regi d nine months period ended find	ulation 52 of the ancial results is a	SEBI (Listing C vailable on the	bligations and website of the			2. Diluted:	5.
s://www.hyderabad.aero If the SEBI (Listing Obligations a I be accessed on website of stoc	nd Disclosure Re	quirements) Re www.bseindia.c	gulations, 2015		8	Total income**	12,933
Se decessed on website of store	in exertaingente.		ionn and on the				

The applicable information required to be furnished under regulation 52(4) of the SEBI (Listing OB)(aerobaciero has been submitted to the stock exchange i.e. BSE limited and the same can be accessed on website of stock exchange i.e. BSE limited and the same can be accessed on website of stock exchange i.e. BSE limited and the same can be accessed on website of stock exchange i.e. www.bsindi.accom and on the company's website: https://www.hyderobac.ero There is no impact on net profit/loss, total comprehensive income or any other relevant financial item(s) due to change(s) in accounting policies. Securities Premium account, Outpationality for the company. Net worth (paid up equity share copital plus Other Equity (including gain on equity instruments designated at Fair Value through Other Comprehensive Income as on December 31, 2024 is Rs, 2,2152 cores (December 31, 2023 : Rs, 2,053.10 corres and March 31, 2024 : Rs, 2,0465 cores). Debt Equity ratio represents (Borrowings/Shareholder's fund). Shareholder's fund) is faquity share public through Other Comprehensive Income as on December 31, 2024 is Rs, 2,215 cores (December 31, 2023 : Rs, 2,053.10 corres and March 31, 2024 : Rs, 2,0465 cores). Debt Equity ratio represents (Borrowings/Shareholder's fund). Shareholder's funds is Equity share bus Other Equity. Debt Equity, ratio (including gain on 2024 : 4,22).

- et Service Coverage Ratio represents earnings ovuluate to reconstruct the profit/loss on sale of Fixed assets etc. / Debus service (Interest, option pre-ase Payments + Principal Repayments) services (Net Porfit after taxes exceptional item + Non-cash operating expenses e depreciation and other amortizations + Interest + other adjustments like profit/loss on sale of Fixed assets etc. / Debt service (Interest, option pre-entities). Using term debt to working capital represents (long term borrowings + long term lease liabilities) / (current assets/current liabilities, total lobalities, long term debt to working capital represents (long term borrowings + long term lease liabilities) / (current assets/current liabilities, total lobalities, long term debt to total assets represents total debt / total assets. Debtors turnover represents current liabilities, total lobalities, Net profit margin % represents profit after tax/ revenue from operations. Deparating profit margins, represents profit after tax/ revenue from operations. he Board of directors, at its meeting held on January 24, 2025, declared an interim dividend of Rs. 750 per equity share of Rs. 10 each, which are unlisted current liabilities. ce Coverage Ratio represents earnings available for debt services (Net Profit after taxes – exceptional item + Non-cash op on and other amortizations + Interest + other adjustments like profit/loss on sale of Fixed assets etc. / Debt service (Intere:

The above is an extract of the detailed format of the financial results filed Disclosure Requirements) Regulations, 2015. The full format of the quarter ar stock exchange i.e. www.bseindia.com and on the company's website : http: The applicable information required to be furnished under regulation 52(4).

GMR Hyderabad International Airport Limited Sd/-GBS Raju Date : January 24, 2025 Managing Director (DIN:00061686) HIA/62/PREM ASSOCIATES

110.		31, 2024	30, 2024	31, 2023	31, 2024	31, 2023	31, 2024
1	Total income from operations	15,379.46	15,423.84	11,455.97	44,883.59	34,739.93	47,728.86
2	Net profit for the period before tax	1,092.06	1,936.78	2,103.62	4,935.74	7,285.67	9,379.97
3	Net profit for the period after tax	903.02	1,228.83	1,774.88	3,900.36	6,152.62	7,873.83
4	Total comprehensive income for the period [comprising profit for the period (after tax) and other comprehensive income (after tax)]	823.28	1,710.95	1,799.31	4,378.90	6,546.44	8,177.97
	Profit attributable to:						
	Owners of the company	905.68	1,205.41	1,774.88	3,925.69	6,152.62	7,871.69
	Non-controlling interests	(2.66)	23.42	-	(25.33)	-	2.14
		903.02	1,228.83	1,774.88	3,900.36	6,152.62	7,873.83
	Total comprehensive income attributable to:						
	Owners of the company	826.36	1,684.48	1,799.31	4,404.61	6,546.44	8,175.81
	Non-controlling interests	(3.08)	26.47	-	(25.71)	-	2.16
		823.28	1,710.95	1,799.31	4,378.90	6,546.44	8,177.97
5	Paid up equity share capital	1,510.64	1,510.64	1,505.09	1,510.64	1,505.09	1,507.80
6	Other equity (excluding non-controlling interests) as show in audited balance sheet of FY 24	_	-	-	-	-	75,374.58
7	Earnings Per Share (of Rs. 10/- each)*						
	1. Basic:	6.00	7.98	11.79	26.01	40.88	52.29
	2. Diluted:	5.95	7.92	11.68	25.79	40.42	51.59
8	Total income**	12,933.32	13,175.27	10,162.00	37,770.08	30,983.05	41,906.00
9	Profit before tax**	1,315.46	1,750.88	2,461.65	4,696.58	7,794.28	9,812.77
10	Profit after tax**	1,164.30	1,082.67	2,094.87	3,730.79	6,751.81	8,415.60

*EPS is not annualized for the quarter and nine months ended December 31, 2024 and December 31, 2023 and quarter ended September 30, 2024.

*information pertains to Sasken Technologies Limited on a standalone basis.

Note: The above is an extract of the detailed format of Quarterly Audited Financial Results Note: The above is an extract of the detailed format of cularterly Audited Financial Results filed with Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Audited Financial Results are available on the website of (a) Stock Exchange(s) (www.bseindia.com and www.nseindia.com) and (b) Company (www.sasken.com/investors). The same can be accessed by scanning the QR code provided herein.



For Sasken Technologies Ltd. Rajiv C. Mody Chairman, Managing Director & CEO DIN:00092037

Place: Bengaluru Date: January 24, 2025

•••

BG-BGE